

Reg. No.

--	--	--	--	--	--	--	--

Fifth Semester B.Com.2/B.Com.3 Degree Examination, Nov./Dec. 2018

COMPUTER APPLICATION IN BUSINESS (Regular/Repeater) (Paper – IV)

Time : 3 Hours

Max. Marks : 80

Instructions : 1) Answer all Sections, subject to internal choice.

2) Section D is compulsory.

SECTION – A

Answer any ten questions. Each carries 2 marks.

(10×2=20)

1. What is mobile commerce ?
2. Name any 2 online book stores.
3. What do you mean by virtual auction ?
4. Distinguish between intranet and extranet.
5. Write any 2 characteristics of LAN.
6. Expand HTTP and SGML.
7. How do you set the background colour of HTML page ?
8. Specify any 4 keywords of VB.Net.
9. Give the syntax of Inputbox() in VB.Net.
10. Define branching.
11. Write the purpose of firewall.
12. Define cryptography.

SECTION – B

Answer any 3 questions. Each carries 5 marks.

(3×5=15)

13. Write the benefits of E-commerce to the government.
14. Explain the merit of computer networks.
15. Explain the structure of HTML document.
16. Write a VB.Net program to find the given number is even or odd.
17. Describe the benefits of electronic payment system.

SECTION – C

Answer any 2 questions. Each carries 15 marks.

(2×15=30)

18. Discuss in detail the different electronic payment system.
19. Explain the merits and demerits of “Business through Internet” concept.
20. Explain the different conditional control statements in VB.Net with syntax and example.
21. Write a short note on :
 - a) Internet newspaper.
 - b) Table tags in HTML.
 - c) BPR.

P.T.O.



SECTION – D

Case study. **Compulsory.****(1×15=15)**

22. Design a VB.Net application to generate a bill of the books purchased on the basis of following conditions.

Price	Discount
Below Rs. 100	5%
Between Rs. 100 to 200	10%
Between Rs. 200 to 300	15%
Above Rs. 300	20%

Accept the Book title, Author name, Publisher name, Price and quantity, calculate and print the Bill amount.

Reg. No.

--	--	--	--	--	--	--	--

V Semester B.Com.2/B.Com.3 Degree Examination, November/December 2018
Paper – I : ELEMENTS OF COSTING – I
(Regular and Repeaters)

Time : 3 Hours

Max. Marks : 80

Instructions : 1) Attempt questions according to internal choice in each Section.

ಸೂಚನೆಗಳು : ಪ್ರತಿಯೊಂದು ವಿಭಾಗದ ಆಂತರಿಕ ಆಯ್ಕೆಗನುಸಾರವಾಗಿ ಪ್ರಶ್ನೆಗಳನ್ನು ಉತ್ತರಿಸಿರಿ.

2) Question No. 11 is compulsory.

ಪ್ರಶ್ನೆ 11 ಕಡ್ಡಾಯ.

3) Give working notes wherever necessary.

ಆವಶ್ಯವಿದ್ದಲ್ಲಿ ಟಿಪ್ಪಣಿಗಳನ್ನು ಬರೆಯಿರಿ.

SECTION – A

ವಿಭಾಗ – ಅ

1. Answer any ten of the following :

(10×2=20)

ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ :

a) Define Cost Accounting.

ವೆಚ್ಚ ಲೆಕ್ಕಾಸ್ಥವನ್ನು ವ್ಯಾಖ್ಯಾನಿಸಿರಿ.

b) State the components of Prime Cost.

ಪ್ರಧಾನ ವೆಚ್ಚದ ಮುಖ್ಯ ಘಟಕಗಳನ್ನು ತಿಳಿಸಿರಿ.

c) What is Indirect Material Cost ? Give two examples.

ಪರೋಕ್ಷ ವಸ್ತುಗಳ ವೆಚ್ಚ ಎಂದರೇನು ? ಎರಡು ಉದಾಹರಣೆ ಕೊಡಿ.

d) What is Maximum Stock Level ?

ಗರಿಷ್ಠ ದಾಸ್ತಾನು ಮಟ್ಟ ಎಂದರೇನು ?

e) What is Cost Sheet ?

ವೆಚ್ಚ ಪಟ್ಟಿ ಎಂದರೇನು ?

f) What is purchase requisition ?

ಖರೀದಿ ಮನವಿ ಎಂದರೇನು ?

g) What is Idle time ?

ನಿಷ್ಪಯೋಜಕ ವೇಳೆ ಎಂದರೇನು ?

h) What do you mean by Labour Hour Rate ?

ಕಾರ್ಮಿಕ ಗಂಟೆ ದರ ಎಂದರೇನು ?

i) Write formula to calculate the earnings under Rowan Plan.

ರೋವನ್ ಯೋಜನೆಯಲ್ಲಿ ಗಳಿಕೆ ಲೆಕ್ಕ ಮಾಡುವ ಸೂತ್ರ ಬರೆಯಿರಿ.

P.T.O.



j) What is overhead cost ?

ಮೇಲ್ವಿಚ್ಛಗಲು ಎಂದರೇನು ?

k) What do you mean by under recovery of overhead ?

ಮೇಲ್ವಿಚ್ಛದ ಕಡಿಮೆ-ಆಕರಣೆ ಎಂದರೇನು ?

l) What is Machine Hour Rate ?

ಯಂತ್ರ ಗಂಟೆ ದರ ಎಂದರೇನು ?

SECTION – B

ವಿಭಾಗ – ಬ

Answer any three of the following :

(3×5=15)

ಕೆಳಗಿನ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ :

2. Explain the objectives of Cost Accounting.

ವೆಚ್ಚ ಲೆಕ್ಕಶಾಸ್ತ್ರದ ಉದ್ದೇಶಗಳನ್ನು ವಿವರಿಸಿರಿ.

3. From the following particulars prepare Cost Sheet and show the Sales Value :

	Rs.
Raw materials as on 1-4-2017	1,00,000
Raw materials as on 31-3-2018	80,000
Work in progress as on 1-4-2017	40,000
Work in progress as on 31-3-2018	64,000
Purchase of raw materials	5,00,000
Direct wages	2,00,000
Factory overhead 80% of direct wages	
Administrative overhead	60,000
Selling and distribution overhead	20,000
Profit 20% on sales.	

ಕೆಳಗಿನ ವಿವರಗಳಿಂದ ವೆಚ್ಚ ಪತ್ರಿಕೆಯನ್ನು ತಯಾರಿಸಿರಿ ಹಾಗೂ ಮಾರಾಟದ ಬೆಲೆಯನ್ನು ತೋರಿಸಿರಿ.

	ರೂ.ಗಳಲ್ಲಿ
ಕಚ್ಚಾ ಸಾಮಗ್ರಿ 1-4-2017ಕ್ಕೆ	1,00,000
ಕಚ್ಚಾ ಸಾಮಗ್ರಿ 31-3-2018ಕ್ಕೆ	80,000
ಪ್ರಗತಿಯಲ್ಲಿರುವ ಕೆಲಸ 1-4-2017	40,000
ಪ್ರಗತಿಯಲ್ಲಿರುವ ಕೆಲಸ 31-3-2018	64,000
ಕಚ್ಚಾ ಸಾಮಗ್ರಿಯ ಖರೀದಿ	5,00,000
ನೇರ ಕೂಲಿ	2,00,000
ಉತ್ಪಾದನೆಯ ಮೇಲು ವೆಚ್ಚ ನೇರ ಕೂಲಿಯ ಪ್ರತಿಶತ 80%	
ಕಚೇರಿಯ ಮೇಲು ವೆಚ್ಚ	60,000
ಮಾರಾಟ ಹಾಗೂ ವಿತರಣೆಯ ಮೇಲು ವೆಚ್ಚ	20,000
ಮಾರಾಟದ ಬೆಲೆಯ ಮೇಲೆ 20% ಲಾಭ.	

4. Following is the information relating to consumption of material "M" in an organisation.

Maximum consumption	200 units
Minimum consumption	160 units
Re-order quantity	200 units
Delivery period	1 week to 3 weeks
Normal	2 weeks
Consumption during the year	2400 units

Calculate :

- 1) Re-order level
- 2) Maximum stock level
- 3) Minimum stock level.

ಒಂದು ಸಂಸ್ಥೆಯಲ್ಲಿ "M" ವಸ್ತುವಿನ ಉಪಯೋಗಕ್ಕೆ ಸಂಬಂಧಿಸಿದ ಮಾಹಿತಿ ಕೆಳಗಿನಂತಿದೆ.

ಗರಿಷ್ಠ ಬಳಕೆ	200 ಯೂನಿಟ್‌ಗಳು
ಕನಿಷ್ಠ ಬಳಕೆ	160 ಯೂನಿಟ್‌ಗಳು
ಮರು ಆದೇಶ ಗಾತ್ರ	200 ಯೂನಿಟ್‌ಗಳು
ಬಟವಡಿ ಅವಧಿ	1 ರಿಂದ 3 ವಾರಗಳು
ಸಾಮಾನ್ಯ	2 ವಾರಗಳು
ವರ್ಷದಲ್ಲಿ ಉಪಯೋಗಿಸಿದ ವಸ್ತು	2400 ಯೂನಿಟ್‌ಗಳು

ಕಂಡುಹಿಡಿಯಿರಿ :

- 1) ಮರು ಆದೇಶ ಮಟ್ಟ
- 2) ಗರಿಷ್ಠ ದಾಸ್ತಾನು ಮಟ್ಟ
- 3) ಕನಿಷ್ಠ ದಾಸ್ತಾನು ಮಟ್ಟ

5. Calculate the earnings of Akash and Balu under Taylor's differential piece rate system from the following :

Normal rate per hour Rs. 12

Standard time per unit 30 seconds

Differential to be applied :

80% of piece rate below standard

120% of piece rate at or above standard

Workers production per day of 8 hours is

Akash – 800 units

Balu – 1000 units



ಆಕಾಶ್ ಹಾಗೂ ಬಾಲು ಇವರ ಸಂಪಾದನೆಯನ್ನು ಈ ಕೆಳಗಿನ ಮಾಹಿತಿಯಿಂದ ಟೇಲರ್‌ರವರ ವ್ಯತ್ಯಾಸದ ತುಂಡು ದರ ಪದ್ಧತಿಯಲ್ಲಿ ಲೆಕ್ಕ ಮಾಡಿರಿ.

ಸಾಮಾನ್ಯ ದರ ಪ್ರತಿ ಗಂಟೆಗೆ ರೂ. 12

ಪ್ರತಿ ಯೂನಿಟ್‌ನ ಪ್ರಮಾಣಿತ ವೇಳೆ 30 ಸೆಕೆಂಡುಗಳು

ಆಕರಿಸಬೇಕಾದ ವ್ಯತ್ಯಾಸ ದರ :

ಪ್ರಮಾಣಕ್ಕಿಂತ ಕಡಿಮೆಯಾದರೆ ತುಂಡು ದರದ 80%

ಪ್ರಮಾಣಿತದಷ್ಟು ಅಥವಾ ಹೆಚ್ಚಾದಲ್ಲಿ ತುಂಡು ದರದ 120%

8 ಗಂಟೆಗಳ ದಿನದಲ್ಲಿ ಕೆಲಸಗಾರರ ಉತ್ಪಾದನೆ :

ಆಕಾಶ್ - 800 ಯೂನಿಟ್‌ಗಳು

ಬಾಲು - 1000 ಯೂನಿಟ್‌ಗಳು

6. From the following information compute Machine Hour Rate in respect of Machine "P" for the month of February 2018

Cost of Machine Rs. 24,000

Estimated scrap value Rs. 4,000

Estimated working life 20000 hours

Total hours worked during the month - 400 hours

Estimated cost of repairs for working life Rs. 5,000

Fixed charges allocated to this machine for the month Rs. 200

The machine consumes 10 units of power per hour at - Rs. 0.40 per unit.

"ಪಿ" ಯಂತ್ರಕ್ಕೆ ಸಂಬಂಧಿಸಿದ ಮಾಹಿತಿಯಿಂದ ಫೆಬ್ರವರಿ 2018 ತಿಂಗಳಿಗಾಗಿ ಯಂತ್ರ ಗಂಟೆ ದರವನ್ನು ಕಂಡುಹಿಡಿಯಿರಿ.

ಯಂತ್ರದ ಮೂಲ ಬೆಲೆ ರೂ. 24,000

ಯಂತ್ರದ ಗುಜರಿ ಮೌಲ್ಯ ಜೀವಿತಾವಧಿ ರೂ. 4,000

ಅಂದಾಜು ಕೆಲಸದ ಗಂಟೆಗಳು 20,000

ತಿಂಗಳಿನ ಅವಧಿಯಲ್ಲಿ ಕೆಲಸ ಮಾಡಿದ ಒಟ್ಟು ಗಂಟೆಗಳು 400

ಜೀವಿತಾವಧಿಯ ಅಂದಾಜು ರಿಪೇರಿ ವೆಚ್ಚ ರೂ. 5,000

ಯಂತ್ರಕ್ಕೆ ತಿಂಗಳಿಗಾಗಿ ಆಕರಿಸಿದ ಸ್ಥಿರ ವೆಚ್ಚಗಳು ರೂ. 200

ಯಂತ್ರ ಒಂದು ಗಂಟೆ ಕೆಲಸ ಮಾಡಲು 10 ಯೂನಿಟ್ ವಿದ್ಯುತ್‌ಶಕ್ತಿ ಬಳಸುತ್ತದೆ

ಒಂದು ಯೂನಿಟ್ ವಿದ್ಯುತ್‌ಶಕ್ತಿ ದರ ರೂ. 0.40 ಇರುವುದು.

SECTION - C

ವಿಭಾಗ - ಕ

Answer any two of the following :

(2×15=30)

ಕೆಳಗಿನವುಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ :

7. Explain merits and demerits of Cost Accounting.

ವೆಚ್ಚ ಲೆಕ್ಕಾಚಾರದ ಲಾಭಗಳು ಹಾಗೂ ಹಾನಿಗಳನ್ನು ವಿವರಿಸಿರಿ.

3. From the following information prepare a Stores Ledger under FIFO method.

November 2017

- Nov. 1 Opening stock 400 units at Rs. 100 per unit
- " 5 Issued 100 units
- " 6 Received 1600 units at Rs. 110 per unit
- " 7 Issued 600 units
- " 10 Returned to stores 40 units which was issued on 5th November 2017
- " 12 Received 600 units at Rs. 120 per unit
- " 14 Issued 640 units
- " 18 Received 200 units at Rs. 140 per unit
- " 20 Issued 240 units
- " 25 Returned to Vendors 80 units which was received on 18th November 2017
- " 28 Received 400 units @ Rs. 150 per unit
- " 30 Issued 500 units

ಈ ಕೆಳಗಿನ ಮಾಹಿತಿಗಳಿಂದ FIFO ಪದ್ಧತಿಯಲ್ಲಿ ಸರಕು ಖಾತೆಯನ್ನು ತಯಾರಿಸಿರಿ.

ನವೆಂಬರ್ 2017

- ನವೆಂಬರ್ 1 ಆರಂಭಿಕ ಶಿಲ್ಕು 400 ಯೂನಿಟ್‌ಗಳು ಪ್ರತಿ ಯೂನಿಟ್‌ಗೆ ರೂ. 100 ರಂತೆ
- " 5 ಕೊಟ್ಟಿದ್ದು 100 ಯೂನಿಟ್‌ಗಳು
- " 6 ಪಡೆದಿದ್ದು 1600 ಯೂನಿಟ್‌ಗಳು ಪ್ರತಿ ಯೂನಿಟ್‌ಗೆ ರೂ. 110ರಂತೆ
- " 7 ಕೊಟ್ಟಿದ್ದು 600 ಯೂನಿಟ್‌ಗಳು
- " 10 ಉಗ್ರಾಣಕ್ಕೆ ಹಿಂದಿರುಗಿಸಿದ್ದು 40 ಯೂನಿಟ್‌ಗಳು ದಿನಾಂಕ 5 ನವೆಂಬರ್ 2017ರಂದು
- " 12 ಪಡೆದಿದ್ದು 600 ಯೂನಿಟ್‌ಗಳು ಪ್ರತಿ ಯೂನಿಟ್‌ಗೆ ರೂ. 120ರಂತೆ
- " 14 ಕೊಟ್ಟಿದ್ದು 640 ಯೂನಿಟ್‌ಗಳು
- " 18 ಪಡೆದಿದ್ದು 200 ಯೂನಿಟ್‌ಗಳು ಪ್ರತಿ ಯೂನಿಟ್‌ಗೆ ರೂ. 140
- " 20 ಕೊಟ್ಟಿದ್ದು 240 ಯೂನಿಟ್‌ಗಳು
- " 25 ಪೂರೈಕೆದಾರರಿಗೆ ಹಿಂದಿರುಗಿಸಿದ್ದು 80 ಯೂನಿಟ್‌ಗಳು 18ನೇ ನವೆಂಬರ್ 2017 ಪಡೆದಿದ್ದು
- " 28 ಪಡೆದಿದ್ದು 400 ಯೂನಿಟ್‌ಗಳು ಪ್ರತಿ ಯೂನಿಟ್‌ಗೆ ರೂ. 150
- " 30 ಕೊಟ್ಟಿದ್ದು 500 ಯೂನಿಟ್‌ಗಳು

9. Standard time fixed for a job in a manufacturing company is 40 hours. Time rate is 60 paise per hour.

The actual time taken by the workers is as follows :

Raveendra	20 hours
Sudindra	15 hours
Aravind	30 hours

Calculate the remuneration of above workers as under :

- i) Halsey Plan
- ii) Rowan Plan.



ಒಂದು ಉತ್ಪಾದನಾ ಕಂಪನಿಯಲ್ಲಿ ಒಂದು ಕೆಲಸಕ್ಕೆ ಪ್ರಮಾಣಿತ ಗಂಟೆಗಳು 40 ಎಂದು ನಿಗದಿಮಾಡಲಾಗಿದೆ.

ವೇಳೆ ದರ ಪ್ರತಿ ಗಂಟೆಗೆ ಕೂಲಿಯನ್ನು 60 ಪೈಸೆ ಎಂದು ನಿಗದಿಮಾಡಲಾಗಿದೆ. ನಿಜವಾದ ವೇಳೆ ಈ ಕೆಳಗಿನ ಕೂಲಿಕಾರರು ತೆಗೆದುಕೊಂಡ ವೇಳೆ ಇಂತಿದೆ.

ರವೀಂದ್ರ	20 ಗಂಟೆಗಳು
ಸುಧೀಂದ್ರ	15 ಗಂಟೆಗಳು
ಆರವಿಂದ	30 ಗಂಟೆಗಳು

ಇವರ ಸಂಭಾವನೆಯನ್ನು ಕೆಳಗಿನ ಯೋಜನೆಗಳ ಪ್ರಕಾರ ಲೆಕ್ಕ ಮಾಡಿರಿ.

- ಹಾಲ್ವೆಯವರ ಯೋಜನೆ
- ರೋವನ್‌ರವರ ಯೋಜನೆ.

10. The following particulars relate to a company's manufacturing operations.

There are three production departments viz., A, B, C and two service departments X and Y.

Departments	Overheads (Rs.)
A	19,800
B	29,200
C	25,400
X	6,800
Y	15,000

The overhead charged to service departments are charged out on percentage basis as under :

Particulars	Production Departments			Service Departments	
	A	B	C	X	Y
Department X	40%	20%	30%	—	10%
Department Y	20%	40%	20%	20%	—

Re-apportion the service departments overhead charged to production departments using "Simultaneous Equation Method" also determine overhead recovery rate if direct labour hours worked are 2000, 3000 and 4000 respectively in the three production departments.

ಕೆಳಗಿನ ವಿವರಗಳು ಒಂದು ಕಂಪನಿಯ ಉತ್ಪಾದನೆಯ ಚಟುವಟಿಕೆಗಳಿಗೆ ಸಂಬಂಧಿಸಿವೆ. A, B, C ಮೂರು ಉತ್ಪಾದನಾ ವಿಭಾಗಗಳು ಮತ್ತು X ಹಾಗೂ Y ಸೇವಾ ವಿಭಾಗಗಳು.

ವಿಭಾಗಗಳು	ಮೇಲು ವೆಚ್ಚ (ರೂ.ಗಳಲ್ಲಿ)
A	19,800
B	29,200
C	25,400
X	6,800
Y	15,000

ಸೇವಾ ವಿಭಾಗಗಳ ಮೇಲು ವೆಚ್ಚಗಳನ್ನು ಶೇಕಡಾವಾರು ಈ ಕೆಳಗಿನಂತೆ ಆಕರಿಸಲಾಗಿದೆ.

ವಿವರಗಳು	ಉತ್ಪಾದನಾ ವಿಭಾಗಗಳು			ಸೇವಾ ವಿಭಾಗಗಳು	
	A	B	C	X	Y
ವಿಭಾಗ X	40%	20%	30%	-	10%
ವಿಭಾಗ Y	20%	40%	20%	20%	-

ಏಕ ಕಾಲಿಕ ಸಮೀಕರಣ ಪದ್ಧತಿ ಅನುಸರಿಸಿ ಸೇವಾ ವಿಭಾಗಗಳ ಮೇಲು ವೆಚ್ಚಗಳನ್ನು ಮರು ಹಂಚಿಕೆ ಮಾಡಿರಿ.

ಮೂರು ಉತ್ಪಾದನಾ ವಿಭಾಗಗಳಲ್ಲಿ ಪ್ರತ್ಯಕ್ಷ ಕೂಲಿ ಗಂಟೆಗಳು ಅನುಕ್ರಮವಾಗಿ 2000, 3000 ಹಾಗೂ 4000 ಇದ್ದರೆ ಮೇಲು ವೆಚ್ಚ ಆಕರಣೆ ದರವನ್ನು ನಿರ್ಧರಿಸಿರಿ.

SECTION – D

ವಿಭಾಗ - ಡ

(1×15=15)

Case study (compulsory) :

ಪ್ರಕರಣ ಅಧ್ಯಯನ (ಕಡ್ಡಾಯ ಪ್ರಶ್ನೆ) :

11. The following are the particulars given to you :

Standard Time : 10 hours and

Time Rate Rs. 10 per hour

- Time taken : Workers O – 8 Hours
 P – 6 Hours
 Q – 5 Hours
 R – 4 Hours
 S – 3 Hours

You are required to :

- Prepare comparative statement earnings under Halsey and Rowan Bonus plans.
- Analyse the statements and give your conclusions.
- Suggest the bonus scheme suitable from the point of management and workers.

ಈ ಕೆಳಗಿನ ಮಾಹಿತಿಯನ್ನು ತಮಗೆ ಒದಗಿಸಲಾಗಿದೆ :

ಪ್ರಮಾಣೀಕೃತ ವೇಳೆ : 10 ಗಂಟೆಗಳು ಮತ್ತು

ವೇಳೆ ದರ ರೂ. 10 ಪ್ರತಿ ಗಂಟೆಗೆ

- ಕೆಲಸಗಾರರು ತೆಗೆದುಕೊಂಡ ವೇಳೆ O – 8 ಗಂಟೆಗಳು
 P – 6 ಗಂಟೆಗಳು
 Q – 5 ಗಂಟೆಗಳು
 R – 4 ಗಂಟೆಗಳು
 S – 3 ಗಂಟೆಗಳು

ನೀವು :

- ಹಾಲ್ಸಿಯವರ ಹಾಗೂ ರೋವನ್ ರವರ ಬೋನಸ್ ಯೋಜನೆ ಪ್ರಕಾರ ಕೆಲಸಗಾರರ ಗಳಿಕೆಯ ಹೋಲಿಕೆ ಪಟ್ಟಿಯನ್ನು ತಯಾರಿಸಿರಿ.
- ಪಟ್ಟಿಯನ್ನು ಪರಿಶೀಲಿಸಿರಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ನೀಡಿರಿ.
- ಅಡಳಿತಾಧಿಕಾರಿಗಳ ಹಾಗೂ ಕೆಲಸಗಾರರ ದೃಷ್ಟಿಯಿಂದ ಯಾವ ಬೋನಸ್ ಯೋಜನೆಯು ಸೂಕ್ತ ಎಂಬುದನ್ನು ವಿವರಿಸಿರಿ.

--	--	--	--	--	--	--	--

V Semester B.Com.2 Degree Examination, November/December 2018
ECONOMIC DEVELOPMENT OF INDIA (Repeaters)

Time : 3 Hours

Max. Marks : 80

Instructions : 1) All sub-questions should be answered at one place continuously. Quote facts and figures to support your answer.

ಸೂಚನೆಗಳು : ಎಲ್ಲಾ ಉಪ-ಪ್ರಶ್ನೆಗಳಿಗೆ ಒಂದೇ ಕಡೆಗೆ ಉತ್ತರ ಬರೆಯಿರಿ. ಅವಶ್ಯಕ ಅಂಕ-ಅಂಶಗಳೊಂದಿಗೆ ನಿಮ್ಮ ಉತ್ತರಗಳನ್ನು ಸಮರ್ಥಿಸಿರಿ.

2) Answers to all Sections should be written in the same answer book.

ಎಲ್ಲಾ ವಿಭಾಗಗಳ ಉತ್ತರಗಳನ್ನು ಒಂದೇ ಉತ್ತರ ಪತ್ರಿಕೆಯಲ್ಲಿ ಬರೆಯಿರಿ.

SECTION – A

ವಿಭಾಗ – ಅ

1. Answer any ten of the following questions in 2-3 sentences each.

(10×2=20)

ಕೆಳಗಿನ ಬೇಕಾದ ಹತ್ತು ಪ್ರಶ್ನೆಗಳಿಗೆ 2-3 ವಾಕ್ಯಗಳಲ್ಲಿ ಉತ್ತರಿಸಿರಿ.

a) Give the meaning of a developing economy.

ಅಭಿವೃದ್ಧಿಶೀಲ ಅರ್ಥವ್ಯವಸ್ಥೆಯ ಅರ್ಥ ನೀಡಿರಿ.

b) Mention any two features of Indian economy.

ಭಾರತದ ಆರ್ಥಿಕತೆಯ ಯಾವುದಾದರೂ ಎರಡು ಲಕ್ಷಣಗಳನ್ನು ಹೇಳಿರಿ.

c) What is family planning ?

ಕುಟುಂಬ ಯೋಜನೆ ಎಂದರೇನು ?

d) Expand GNP.

GNPಯನ್ನು ವಿಸ್ತರಿಸಿರಿ.

e) Expand HDI.

HDIಯನ್ನು ವಿಸ್ತರಿಸಿರಿ.

f) What is National Income ?

ರಾಷ್ಟ್ರೀಯ ಆದಾಯ ಎಂದರೇನು ?

g) What is economic planning ?

ಆರ್ಥಿಕ ಯೋಜನೆ ಎಂದರೇನು ?

h) State the meaning of VAT.

ಮೌಲ್ಯವರ್ಧಿತ ತೆರಿಗೆ ಅರ್ಥ ಹೇಳಿರಿ.

i) What is the period of XI Five Year Plan ?

XI ನೇ ಪಂಚವಾರ್ಷಿಕ ಯೋಜನೆಯ ಕಾಲಾವಧಿ ಯಾವುದು ?



j) Give the meaning of deficit budget.

ಕೊರತೆಯ ಮುಂಗಡ ಪತ್ರದ ಅರ್ಥ ಕೊಡಿ.

k) What is bank rate ?

ಬ್ಯಾಂಕ್ ದರ ಎಂದರೇನು ?

l) Mention any two objectives of fiscal policy.

ರಾಜ್ಯಾದಾಯ ನೀತಿಯ ಯಾವುದಾದರೂ ಎರಡು ಉದ್ದೇಶಗಳನ್ನು ನಮೂದಿಸಿ.

SECTION – B

ವಿಭಾಗ – ಬ

Answer any three of the following questions.

(3×5=15)

ಕೆಳಗಿನ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿ.

2. Explain the obstacles to economic development in India.

ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ಅಡೆತಡೆಗಳನ್ನು ವಿವರಿಸಿ.

3. Explain the adverse effects of population problem.

ಜನಸಂಖ್ಯಾ ಸಮಸ್ಯೆಯ ದುಷ್ಪರಿಣಾಮಗಳನ್ನು ವಿವರಿಸಿ.

4. Explain the objectives of XII Five Year Plan.

XII ನೇ ಪಂಚವಾರ್ಷಿಕ ಯೋಜನೆಯ ಉದ್ದೇಶಗಳನ್ನು ವಿವರಿಸಿ.

5. Explain the objectives of monetary policy.

ಹಣಕಾಸು ನೀತಿಯ ಉದ್ದೇಶಗಳನ್ನು ವಿವರಿಸಿ.

6. Explain the concepts of National Income in brief.

ರಾಷ್ಟ್ರೀಯ ವರಮಾನದ ಪರಿಕಲ್ಪನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

SECTION – C

ವಿಭಾಗ – ಕ

Answer any two of the following questions.

(2×15=30)

ಕೆಳಗಿನ ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿ.

7. Discuss the features of Indian economy.

ಭಾರತದ ಆರ್ಥವ್ಯವಸ್ಥೆಯ ಲಕ್ಷಣಗಳನ್ನು ಚರ್ಚಿಸಿ.

8. Explain the causes for rapid growth of population in India.

ಭಾರತದ ಜನಸಂಖ್ಯೆಯು ತೀವ್ರಗತಿಯಿಂದ ಏರಿಕೆಯಾಗಲು ಕಾರಣಗಳನ್ನು ವಿವರಿಸಿ.

9. Explain the various functions of RBI.

ಭಾರತೀಯ ರಿಜರ್ವ್ ಬ್ಯಾಂಕಿನ ವಿವಿಧ ಕಾರ್ಯಗಳನ್ನು ವಿವರಿಸಿ.

10. Critically examine monetary policy of India.

ಭಾರತದ ಹಣಕಾಸಿನ ನೀತಿಯನ್ನು ವಿಮರ್ಶಾತ್ಮಕವಾಗಿ ಬರೆಯಿರಿ.



SECTION – D

ವಿಭಾಗ – ಡ

Case let.

(1×15=15)

11. The eleventh five year plan covers period of five years from 2007-2012. It's main objective is speedy and inclusive growth. It has targeted growth rate of 10% p.a. Employment is another corner of the 11th plan. Doubling the rate of growth in agriculture, invest in labour intensive manufacturing units. The plan also emphasizes growth in the infrastructure sector and 11th plan seeks to attain socio-economic transformation.

Questions :

- 1) What is the time frame of the 11th plan ?
- 2) Define inclusive growth.
- 3) Explain the objectives of 11th plan.

ಸ್ಥಿತಿ ವಿದ್ಯಮಾನ :

ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯು 2007-2012 ರ ಐದು ವರ್ಷಗಳ ಅವಧಿಯದ್ದಾಗಿದೆ. ಅದರ ಮುಖ್ಯ ಉದ್ದೇಶವೆಂದರೆ ತೀವ್ರ ಹಾಗೂ ಒಳಗೊಂಡ ಬೆಳವಣಿಗೆ. ಅದು ಪ್ರತಿವರ್ಷ ಶೇಕಡಾ 10ರ ಬೆಳವಣಿಗೆಯ ದರವನ್ನು ತನ್ನ ಗುರಿಯನ್ನಾಗಿಸಿಕೊಂಡಿದೆ. ಉದ್ಯೋಗ ನಿರ್ಮಾಣ ಹನ್ನೊಂದನೆಯ ಯೋಜನೆಯ ಇನ್ನೊಂದು ಪ್ರಮುಖ ಉದ್ದೇಶವಾಗಿದೆ. ಕೃಷಿ ಬೆಳವಣಿಗೆ ದರವನ್ನು ದ್ವಿಗುಣಗೊಳಿಸುವುದು, ಕಾರ್ಮಿಕರನ್ನು ಒಳಗೊಂಡ ಉತ್ಪಾದನಾ ಘಟಕಗಳಲ್ಲಿ ಬಂಡವಾಳ ಹೂಡುವುದು, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಮಹತ್ವ ನೀಡುವುದು ಹಾಗೂ 11ನೆಯ ಯೋಜನೆಯು ಸಾಮಾಜಿಕ-ಆರ್ಥಿಕ ಪರಿವರ್ತನೆಯ ಗುರಿ ಸಾಧಿಸಲು ಕಲಿಸುವುದು.

ಪ್ರಶ್ನೆಗಳು :

- 1) ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯ ಕಾಲಾವಧಿ ಯಾವುದು ?
- 2) ಒಳಗೊಂಡ ಬೆಳವಣಿಗೆಯನ್ನು ವ್ಯಾಖ್ಯಾನಿಸಿರಿ.
- 3) 11ನೇ ಯೋಜನೆಯ ಉದ್ದೇಶಗಳನ್ನು ವಿವರಿಸಿರಿ.

Reg. No.

--	--	--	--	--	--	--	--

V Semester B.Com.2 Degree Examination, Nov./Dec. 2018
INDIAN FINANCIAL MARKETS (Repeaters) (Paper – I)

Time : 3 Hours

Max. Marks : 80

Instructions : 1) Answer all the questions subject to internal choice.

ಸೂಚನೆಗಳು: ಅಂತರಿಕ ಆಯ್ಕೆಗಳಿಗೆ ಒಳಪಟ್ಟು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ.

2) Question No. 11 is compulsory. (Case Study)

ಪ್ರಶ್ನೆ ಸಂಖ್ಯೆ 11 ಕಡ್ಡಾಯವಾಗಿದೆ. (ಪ್ರಕರಣ ವಿಶ್ಲೇಷಣೆ)

SECTION – A

ವಿಭಾಗ - ಅ

1. Answer any ten of the following :

(10×2=20)

ಕೆಳಗಿನವುಗಳಲ್ಲಿ ಬೇಕಾದ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ :

a) Define the term Finance.

ಹಣಕಾಸು ಪದದ ವ್ಯಾಖ್ಯೆ ಬರೆಯಿರಿ.

b) What is Financial Market ?

ಹಣಕಾಸು ಮಾರುಕಟ್ಟೆ ಎಂದರೇನು ?

c) State any two features of Financial System.

ಹಣಕಾಸು ವ್ಯವಸ್ಥೆಯ ಯಾವುದಾದರೂ ಎರಡು ಲಕ್ಷಣಗಳನ್ನು ಬರೆಯಿರಿ.

d) What is Primary Market ?

ಪ್ರಾಥಮಿಕ ಮಾರುಕಟ್ಟೆ ಎಂದರೇನು ?

e) What is Treasury Bill ?

ಖಜಾನೆ ಹುಂಡಿ ಎಂದರೇನು ?

f) Define Hedging.

ಬೇಲಿಕರಣದ ವ್ಯಾಖ್ಯೆ ಬರೆಯಿರಿ.

g) Who is a Broker ?

ಬ್ರೋಕರ್ ಎಂದರೆ ಯಾರು ?

h) What is Mutual Fund ?

ಪರಸ್ಪರ ನಿಧಿ ಎಂದರೇನು ?

i) What is Merchant Banking ?

ವರ್ತಕ ಬ್ಯಾಂಕಿಂಗ್ ಎಂದರೇನು ?

P.T.O.



j) What is Net Asset Value ?

ಆಸ್ತಿಗಳ ನಿವ್ವಳ ಮೌಲ್ಯ ಎಂದರೇನು ?

k) Write any two firms issuing Mutual Funds.

ಪರಸ್ಪರ ನಿಧಿಗಳನ್ನು ನೀಡುವ ಎರಡು ಸಂಸ್ಥೆಗಳ ಹೆಸರು ಬರೆಯಿರಿ.

l) Expand :

1) NABARD and 2) IDBI

ವಿಸ್ತರಿಸಿ :

1) ಎನ್. ಎ. ಬಿ. ಎ. ಆರ್. ಡಿ ಮತ್ತು

2) ಐ. ಡಿ. ಬಿ. ಐ.

SECTION – B

ವಿಭಾಗ - ಬ

Answer any three of the following questions :

(3×5=15)

ಕೆಳಗಿನ ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ :

2. Briefly explain the structure of Financial System.

ಹಣಕಾಸು ವ್ಯವಸ್ಥೆಯ ರಚನೆಯನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

3. Explain in brief the meaning and functions of Jobbers and Brokers.

ಜಾಬರ್ಸ್‌ಗಳು ಹಾಗೂ ಬ್ರೋಕರ್ಸ್‌ಗಳ ಅರ್ಥ ಮತ್ತು ಕಾರ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

4. Explain the benefits of investing in equity shares.

ಸಾಮಾನ್ಯ ಶೇರುಗಳಲ್ಲಿ ಬಂಡವಾಳ ಹೂಡಿಕೆಯಿಂದ ಆಗುವ ಪ್ರಯೋಜನಗಳನ್ನು ವಿವರಿಸಿರಿ.

5. Briefly explain the mechanism of issuing instruments in capital market.

ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆ ಸಾಧನಗಳ ನೀಡಿಕೆ ವಿಧಾನವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.

6. Explain the benefits of Mutual Funds.

ಪರಸ್ಪರ ನಿಧಿಗಳ ಪ್ರಯೋಜನಗಳನ್ನು ವಿವರಿಸಿರಿ.

SECTION – C

ವಿಭಾಗ - ಕ

Answer any two of the following :

(2×15=30)

ಬೇಕಾದ ಎರಡು ಪ್ರಶ್ನೆಗಳಿಗೆ ಉತ್ತರಿಸಿರಿ :

7. Define Money Market. Explain various instruments of money market.

ಹಣದ ಮಾರುಕಟ್ಟೆಯ ವ್ಯಾಖ್ಯೆ ಬರೆಯಿರಿ. ಹಣದ ಮಾರುಕಟ್ಟೆಯ ವಿವಿಧ ಸಾಧನಗಳನ್ನು ವಿವರಿಸಿರಿ.

8. What is Mutual Funds ? Explain the various schemes of Mutual Funds.

ಪರಸ್ಪರ ನಿಧಿಗಳು ಎಂದರೇನು ? ಪರಸ್ಪರ ನಿಧಿಗಳ ವಿವಿಧ ಯೋಜನೆಗಳನ್ನು ವಿವರಿಸಿರಿ.

9. Define stock exchange. Explain the types of dealings in stock exchange of India.

ಶೇರು ವಿನಿಮಯ ಕೇಂದ್ರದ ವ್ಯಾಖ್ಯೆ ಬರೆಯಿರಿ. ಅಲ್ಲಿ ನಡೆಯುವ ವಿವಿಧ ನಮೂನೆಯ ವ್ಯವಹಾರಗಳನ್ನು ವಿವರಿಸಿರಿ.



10. What is primary market ? Explain the functions and importance of primary market.

ಪ್ರಾಥಮಿಕ ಮಾರುಕಟ್ಟೆ ಎಂದರೇನು ? ಅದರ ಕಾರ್ಯಗಳು ಹಾಗೂ ಪ್ರಾಮುಖ್ಯತೆಗಳನ್ನು ವಿವರಿಸಿರಿ.

SECTION – D

ವಿಭಾಗ - ಡ

11. Case Study / ಪ್ರಕರಣ ವಿಶ್ಲೇಷಣೆ:

(1×15=15)

Compulsory question / ಕಡ್ಡಾಯ ಪ್ರಶ್ನೆ:

Mr. Murthy and friends decided to establish a new Public Company with an authorised capital of Rs. 100 crores. They decided to raise this capital by ownership and borrowed funds. As a financial expert advise them for following issues.

- Suggest securities to be issued to raise fixed and working capital.
- Name the Financial Institutions from which borrowed capital to be collected.
- Is it advisable to raise only ownership capital ?

ಮಿ ಮೂರ್ತಿ ಮತ್ತು ಸ್ನೇಹಿತರು ಒಂದು ಹೊಸ ಸಾರ್ವಜನಿಕ ಕಂಪನಿಯನ್ನು ಸ್ಥಾಪಿಸಲು ಬಯಸಿದ್ದಾರೆ. ಅದರ ಅಧಿಕೃತ ಬಂಡವಾಳ ರೂ. 100 ಕೋಟಿಯಾಗಿರುತ್ತದೆ. ಈ ಬಂಡವಾಳವನ್ನು ಮಾಲೀಕತ್ವದ ಹಾಗೂ ಸಾಲ ರೂಪದ ಬಂಡವಾಳ ಪತ್ರಗಳ ಮೂಲಕ ಸಂಗ್ರಹಿಸಲು ಬಯಸಿದ್ದಾರೆ. ನೀವೊಬ್ಬ ಹಣಕಾಸು ತಜ್ಞರಾಗಿ ಈ ಕೆಳಗಿನ ವಿಷಯಗಳಿಗೆ ಸಲಹೆ ನೀಡಿರಿ.

- ಸ್ಥಿರ ಹಾಗೂ ಚರ ಬಂಡವಾಳ ಸಂಗ್ರಹಿಸಲು ಯಾವ ಹಣಕಾಸು ಪತ್ರಗಳನ್ನು ಬಿಡುಗಡೆ ಮಾಡಬೇಕು ?
- ಸಾಲ ರೂಪದ ಬಂಡವಾಳ ಒದಗಿಸುವ ಹಣಕಾಸು ಸಂಸ್ಥೆಗಳನ್ನು ಹೆಸರಿಸಿರಿ.
- ಕೇವಲ ಮಾಲೀಕತ್ವದ ಬಂಡವಾಳ ಸಂಗ್ರಹಿಸುವುದು ಯೋಗ್ಯವೇ ?

Reg. No.

--	--	--	--	--	--	--	--

**V Semester B.Com.3 Degree Examination, November/December 2018
(Regular and Repeaters)**

MANAGEMENT ACCOUNTING

Time : 3 Hours

Max. Marks : 80

- Instructions :** 1) *Attempt the questions according to internal choice.*
2) *Non-programmable calculator may be used.*

SECTION – A

1. Answer **any ten** of the following. (10×2=20)
- Define Management Accounting.
 - Mention any two techniques of Management Accounting.
 - State any two differences between Cost Accounting and Management Accounting.
 - Mention any two tools of financial analysis.
 - What are financial statements ?
 - What do you mean by Debt-Equity ratio ?
 - How do you treat proposed dividend in the preparation of fund flow statement ?
 - State any four applications of funds.
 - Mention any two difference between Balance Sheet and Fund Flow Statement.
 - What do you mean by cash equivalence ?
 - State any two objectives of cash flow statement.
 - Give two examples of cash outflow from financing activities.

SECTION – B

- Answer **any three** of the following. (3×5=15)
- Explain the advantages of Management Accounting.
 - From the following data calculate trend percentages taking 2015 as the base year.

Particulars	31-12-2015	31-12-2016	31-12-2017
Sales	3,00,000	4,00,000	5,00,000
Cost of Sales	1,50,000	2,50,000	3,00,000
Other Expenses	75,000	1,05,000	1,40,000
Financial Expenses	15,000	20,000	10,000

P.T.O.



4. The following is the information of Durga Co. Ltd.

Current liabilities	:	₹ 1,00,000
Current Ratio	:	3 : 1
Liquid Ratio	:	2 : 1

Find out :

- Current assets
- Liquid assets
- Inventory.

5. Following is the Balance Sheet of Viresh Ltd. as on 31st March 2016 and 2017. Prepare schedule of changes in working capital.

Statement of Assets and Liabilities

Particulars	Note	2016		2017	
		Amount	Total	Amount	Total
I. Equity and Liabilities :					
1. Shareholders fund :					
a. Share capital	1	62,000		75,000	
b. Reserves and Surplus	2	<u>30,000</u>	92,000	<u>38,000</u>	1,13,000
2. Current Liabilities :					
a. Trade Payables	3	35,000		39,000	
b. Other Liabilities	4	—	35,000	<u>10,000</u>	49,000
Total			1,27,000		1,62,000
II. Assets :					
1. Non-current Assets :					
a. Fixed Assets					
i) Tangible Assets	5	10,000	10,000	15,000	15,000
2. Current Assets :					
a. Current Investment	6	7,000		5,000	
b. Inventories	7	43,000		60,000	
c. Trade Receivables	8	50,000		45,000	
d. Cash and cash equivalents	9	<u>17,000</u>	1,17,000	<u>37,000</u>	1,47,000
Total			1,27,000		1,62,000

Notes to accounts :

Note 1 Share capital :	2016	2017
Equity share capital	62,000	75,000
Share capital	62,000	75,000

Note 2 Reserves and surplus :		
Reserves and surplus	30,000	38,000
Reserves and Surplus	30,000	38,000
Note 3 Trade payable :		
Sundry creditors	25,000	22,000
Bills payable	10,000	17,000
Trade payable	35,000	39,000
Note 4 Other Liabilities :		
Outstanding expenses	—	10,000
Other liabilities	—	10,000
Note 5 Tangible assets :		
Land and building	10,000	15,000
Tangible Assets	10,000	15,000
Note 6 Current investment :		
Investment	7,000	5,000
Current Investment	7,000	5,000
Note 7 Inventories :		
Stock	43,000	60,000
Inventories	43,000	60,000
Note 8 Trade Receivables :		
Debtors	50,000	45,000
Trade Receivables	50,000	45,000
Note 9 Cash and cash equivalents :		
Cash in hand	17,000	37,000
Cash and Cash equivalents	17,000	37,000

6. From the following information calculate cash from operations.

Particulars	2016	2017
Profit and Loss Account	15,000	60,000
Sundry Debtors	30,000	34,000
Bills receivables	26,000	21,000
Stock	34,000	50,000
Creditors	17,000	20,000
Bills payable	3,000	10,000

Additional information :

- 1) Goodwill written off during the year ₹ 6,000.
- 2) Depreciation charged on the assets ₹ 9,000.

Note 4 Trade payable :		
Sundry creditors	80,000	1,00,000
Bills payable	40,000	60,000
Trade payable	1,20,000	1,60,000
Note 5 Tangible Assets :		
Machinery	1,60,000	2,00,000
Land and Building	5,20,000	6,20,000
Furniture	40,000	60,000
Tangible Assets	7,20,000	8,80,000
Note 6 Inventories :		
Stock	1,60,000	2,20,000
Inventories	1,60,000	2,20,000
Note 7 Trade receivables :		
Sundry debtors	80,000	1,20,000
Trade receivables	80,000	1,20,000
Note 8 Cash and cash equivalents :		
Cash	40,000	60,000
Cash and cash equivalents	40,000	60,000

8. Following is the financial statement of Amruta Ltd. for the year ended 31-12-2017

Statement of Profit and Loss

Particulars	Note	Amount	Total
I. Continuing Operations :			
1. Revenue from operations	1	5,00,000	
2. Other Income	2	<u>6,000</u>	5,06,000
Total Revenue			5,06,000
3. Expenses :			
Cost of materials consumed	3	2,93,000	
Employees benefit cost	4	5,000	
Finance cost	5	7,000	
Other expenses	6	<u>1,17,000</u>	4,22,000
Total Expenses			4,22,000
Profit			84,000



Notes to accounts :

	2017
Note 1 Revenue from operations :	
Sales	5,00,000
Revenue from operations	5,00,000
Note 2 Other Income :	
Interest on securities	1,500
Dividend on shares	3,750
Profit on sale of shares	750
Other Income	6,000
Note 3 Cost of materials consumed :	
Opening Stock of materials	76,250
Add : Purchase of materials	<u>3,15,250</u>
	3,91,500
Less : Closing stock of materials	98,500
Cost of materials consumed	2,93,000
Note 4 Employees benefit cost :	
Wages	5,000
Employees benefit cost	5,000
Note 5 Finance Cost :	
Financial Expenses	7,000
Finance cost	7,000
Note 6 Others expenses :	
Carriage	2,000
Administrative expenses	1,01,000
Selling and distribution expenses	12,000
Loss on sale of fixed assets	350
Provision for legal suit	1,650
Other expenses	1,17,000

You are required to calculate :

- i) Gross Profit Ratio
- ii) Net Profit Ratio
- iii) Operating Profit Ratio
- iv) Operating Cost Ratio
- v) Stock Turnover Ratio

9. From the information given below prepare fund flow statement of Smile Ltd.

Statement of Assets and Liabilities

Particulars	Note	2016		2017	
		Amount	Total	Amount	Total
I. Equity and Liabilities :					
1. Shareholders fund :					
a. Share Capital	1	6,00,000		8,00,000	
b. Reserves and Surplus	2	<u>1,18,000</u>	7,18,000	<u>2,44,000</u>	10,44,000
2. Non-current Liabilities :					
Long-term borrowings	3		2,00,000		3,00,000
3. Current Liabilities :					
a. Trade payables	4	1,15,000		90,000	
b. Short -Term provisions	5	<u>44,000</u>	1,59,000	<u>57,000</u>	1,47,000
Total			10,77,000		14,91,000
II. Assets :					
1. Non-current Assets :					
a. Fixed Assets					
i) Tangible Assets	6		7,00,000		10,45,000
2. Current Assets :					
a. Inventories	7	3,00,000		3,50,000	
b. Trade Receivables	8	57,000		56,000	
c. Cash and cash equivalents	9	<u>20,000</u>	3,77,000	<u>40,000</u>	4,46,000
Total			10,77,000		14,91,000

Notes to accounts :

	2016	2017
Note 1 Share capital :		
Equity share capital	6,00,000	8,00,000
Share capital	6,00,000	8,00,000
Note 2 Reserves and surplus :		
Profit and Loss Account	1,25,000	2,50,000
Less: Preliminary expenses	7,000	6,000
Reserves and Surplus	1,18,000	2,44,000
Note 3 Long-term Borrowings :		
Debentures	2,00,000	3,00,000
Long-term Borrowings	2,00,000	3,00,000

Note 4	Trade payables :		
	Sundry creditors	1,15,000	90,000
	Trade payables	1,15,000	90,000
Note 5	Short-Term Provisions :		
	Provision for Taxation	44,000	57,000
	Short -Term Provisions	44,000	57,000
Note 6	Tangible Assets :		
	Land and Building	3,00,000	4,00,000
	Plant and Machinery	4,00,000	6,45,000
	Tangible Assets	7,00,000	10,45,000
Note 7	Inventories :		
	Stock	3,00,000	3,50,000
	Inventories	3,00,000	3,50,000
Note 8	Trade Receivables :		
	Debtors	63,000	59,000
	Less : Provision for Doubtful Debts	6,000	3,000
	Trade Receivables	57,000	56,000
Note 9	Cash and Cash Equivalents :		
	Bank	20,000	40,000
	Cash and Cash Equivalents	20,000	40,000

Additional Information :

- a) During the year a part of Machinery costing ₹ 70,000 was sold for ₹ 6,000.
b) Dividend of ₹ 50,000 was paid during the year.

10. The following are the financial statement of Sourabh Ltd. as on 31st December 2016 and 2017.

Statement of Assets and Liabilities

Particulars	Note	2016		2017	
		Amount	Total	Amount	Total
I. Equity and Liabilities :					
1. Shareholders fund :					
a. Share Capital	1	3,00,000		3,20,000	
b. Reserves and Surplus	2	<u>40,000</u>	3,40,000	<u>50,000</u>	3,70,000
2. Non-current Liabilities :					
Long-term borrowings	3		50,000		30,000
3. Current Liabilities :					
a. Trade payables	4		40,000		50,000
Total			4,30,000		4,50,000

II. Assets :

1. Non-current Assets :

a. Fixed Assets

i) Tangible Assets	5	80,000		1,20,000	
ii) Intangible assets	6	<u>40,000</u>	1,20,000	<u>20,000</u>	1,40,000

2. Current Assets :

a. Inventories	7	2,00,000		1,80,000	
b. Trade Receivables	8	56,000		65,000	
c. Cash and cash equivalents	9	<u>54,000</u>	3,10,000	<u>65,000</u>	3,10,000
Total			4,30,000		4,50,000

Notes to accounts :**2016****2017**

Note 1 Share capital :

Equity share capital	3,00,000	3,20,000
Share capital	3,00,000	3,20,000

Note 2 Reserves and surplus :

Profit and Loss Account	40,000	50,000
Reserves and Surplus	40,000	50,000

Note 3 Long-term Borrowings :

10 % debentures	50,000	30,000
Long-term Borrowings	50,000	30,000

Note 4 Trade payables :

Sundry creditors	40,000	50,000
Trade payables	40,000	50,000

Note 5 Tangible Assets :

Land and Building	80,000	1,20,000
Tangible Assets	80,000	1,20,000

Note 6 Intangible Assets :

Goodwill	40,000	20,000
Intangible Assets	40,000	20,000

Note 7 Inventories :

Stock	2,00,000	1,80,000
Inventories	2,00,000	1,80,000

II. Assets :**1. Non-current Assets :****a. Fixed Assets**

i) Tangible Assets	5	80,000		1,20,000	
ii) Intangible assets	6	<u>40,000</u>	1,20,000	<u>20,000</u>	1,40,000

2. Current Assets :

a. Inventories	7	2,00,000		1,80,000	
b. Trade Receivables	8	56,000		65,000	
c. Cash and cash equivalents	9	<u>54,000</u>	3,10,000	<u>65,000</u>	3,10,000
Total			4,30,000		4,50,000

Notes to accounts :

	2016	2017
Note 1 Share capital :		
Equity share capital	3,00,000	3,20,000
Share capital	3,00,000	3,20,000
Note 2 Reserves and surplus :		
Profit and Loss Account	40,000	50,000
Reserves and Surplus	40,000	50,000
Note 3 Long-term Borrowings :		
10 % debentures	50,000	30,000
Long-term Borrowings	50,000	30,000
Note 4 Trade payables :		
Sundry creditors	40,000	50,000
Trade payables	40,000	50,000
Note 5 Tangible Assets :		
Land and Building	80,000	1,20,000
Tangible Assets	80,000	1,20,000
Note 6 Intangible Assets :		
Goodwill	40,000	20,000
Intangible Assets	40,000	20,000
Note 7 Inventories :		
Stock	2,00,000	1,80,000
Inventories	2,00,000	1,80,000



Note 8 Trade Receivables :

Debtors	60,000	70,000
Less : Reserve for doubtful Debt	4,000	5,000
Trade Receivables	56,000	65,000

Note 9 Cash and Cash Equivalents :

Cash in hand	54,000	65,000
Cash and Cash Equivalents	54,000	65,000

Additional Information :

- Dividend paid during 2017 was ₹ 20,000.
 - Land purchased was ₹ 40,000.
 - Goodwill written off ₹ 20,000.
 - Debenture of ₹ 20,000 was redeemed during the year 2017.
- Prepare cashflow statement for the year 2017.

SECTION – D

Case Study – Compulsory Question :

(1×15=15)

11. The following is the financial statement of Sachin Ltd.

Statement of Assets and Liabilities

2017

Particulars	Note	Amount	Total
I. Equity and Liabilities :			
1. Shareholders fund :			
a. Share Capital	1	8,00,000	
b. Reserves and Surplus	2	<u>62,000</u>	8,62,000
2. Non-current Liabilities :			
Long-term borrowings	3		2,00,000
3. Current Liabilities :			
a. Trade payables	4		80,000
Total			11,42,000
II. Assets :			
1. Non-current Assets :			
a. Fixed Assets			
i) Tangible Assets	5	8,70,000	
ii) Intangible Assets	6	<u>40,000</u>	9,10,000
2. Current Assets :			
a. Inventories	7	1,80,000	
b. Trade Receivables	8	42,000	
c. Cash and cash equivalents	9	<u>10,000</u>	2,32,000
Total			11,42,000

Notes to accounts :**2017**

Note 1 Share capital :	
Equity share capital	5,00,000
6% Preference share capital	3,00,000
Share capital	8,00,000
Note 2 Reserves and surplus :	
General reserve:	40,000
Profit and Loss Account	<u>30,000</u>
	70,000
Less : Preliminary expenses	8,000
Reserves and Surplus	62,000
Note 3 Long-term Borrowings :	
5% debentures	2,00,000
Long-term Borrowings	2,00,000
Note 4 Trade payables :	
Sundry creditors	56,000
Bills payable	24,000
Trade payable	80,000
Note 5 Tangible Assets :	
Land and Building	5,00,000
Machinery	3,50,000
Furniture	20,000
Tangible Assets	8,70,000
Note 6 Intangible Assets :	
Goodwill	40,000
Intangible assets	40,000
Note 7 Inventories :	
Stock	1,80,000
Inventories	1,80,000
Note 8 Trade receivables :	
Debtors	42,000
Trade Receivables	42,000
Note 9 Cash and cash equivalents :	
Cash in hand	10,000
Cash and cash equivalents	10,000



Total sales for the year ₹ 8,00,000 and the profit made on it was 20%.

I) From the above information calculate :

- Current ratio
- Quick ratio
- Proprietary ratio
- Capital gearing ratio
- Stock turnover ratio
- Debt equity ratio.

II) Comment on the following :

- Liquidity position
- Debt equity mix
- Solvency position.

ಕನ್ನಡ ಆವೃತ್ತಿ

ಸೂಚನೆಗಳು : 1) ಆಂತರಿಕ ಆಯ್ಕೆಗನುಗುಣವಾಗಿ ಪ್ರಶ್ನೆಗಳಿಗೆ ಉತ್ತರಿಸಿರಿ.

2) ನಾನ್ ಪ್ರೋಗ್ರಾಮಬಲ್ ಕ್ಯಾಲಕ್ಯುಲೇಟರ್ ಬಳಸಬಹುದು.

ವಿಭಾಗ - ಅ

1. ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿರಿ.

(10×2=20)

- ನಿರ್ವಹಣಾ ಲೆಕ್ಕಶಾಸ್ತ್ರದ ಅರ್ಥ ಹೇಳಿರಿ.
- ನಿರ್ವಹಣಾ ಲೆಕ್ಕಶಾಸ್ತ್ರದ ಯಾವುದಾದರೂ ಎರಡು ತಂತ್ರಗಳನ್ನು ಉಲ್ಲೇಖಿಸಿರಿ.
- ವೆಚ್ಚ ಲೆಕ್ಕಶಾಸ್ತ್ರ ಮತ್ತು ನಿರ್ವಹಣಾ ಲೆಕ್ಕಶಾಸ್ತ್ರಗಳ ನಡುವಿನ ಎರಡು ವ್ಯತ್ಯಾಸಗಳನ್ನು ಹೇಳಿರಿ.
- ಹಣಕಾಸಿನ ವಿಶ್ಲೇಷಣೆಯ ಎರಡು ಸಾಧನಗಳನ್ನು ಉಲ್ಲೇಖಿಸಿರಿ.
- ಹಣಕಾಸಿನ ಹೇಳಿಕೆಗಳು ಯಾವುವು ?
- ಸಾಲ-ಸಾಮಾನ್ಯ ಶೇರು ಅನುಪಾತ ಎಂದರೇನು ?
- ನಿಧಿ ಹರಿವು ಪಟ್ಟಿ ತಯಾರಿಕೆಯಲ್ಲಿ ಪ್ರಸ್ತಾವಿತ ಲಾಭಾಂಶವನ್ನು ಹೇಗೆ ಪರಿಗಣಿಸುವಿರಿ ?
- ನಿಧಿ ಬಳಕೆಯ ನಾಲ್ಕು ಮಾರ್ಗಗಳನ್ನು ಹೇಳಿರಿ.
- ಅಥಾವೆ ಪತ್ರಿಕೆ ಮತ್ತು ನಿಧಿ ಹರಿವು ಪಟ್ಟಿ ಇವುಗಳ ನಡುವಿನ ಎರಡು ವ್ಯತ್ಯಾಸಗಳನ್ನು ಹೇಳಿರಿ.
- ನಗದು ಇದಕ್ಕೆ ಸಮನಾದದ್ದು ಎಂದರೇನು ?
- ನಗದು ಹರಿವು ಪಟ್ಟಿಯ ಎರಡು ಉದ್ದೇಶಗಳನ್ನು ಹೇಳಿರಿ.
- ಹಣಕಾಸು ಚಟುವಟಿಕೆಗಳ ನಗದು ಹೊರಹರಿವಿನ ಎರಡು ಉದಾಹರಣೆ ಕೊಡಿರಿ.



ವಿಭಾಗ - ಬ

ಬೇಕಾದ ಮೂರು ಪ್ರಶ್ನೆಗಳಿಗೆ ಉತ್ತರಿಸಿರಿ.

(3×5=15)

2. ನಿರ್ವಹಣಾ ಲೆಕ್ಕಶಾಸ್ತ್ರದ ಅನುಕೂಲತೆಗಳನ್ನು ವಿವರಿಸಿರಿ.

3. ಈ ಕೆಳಗೆ ನೀಡಿದ ಮಾಹಿತಿಯ ಆಧಾರದಿಂದ ಮುನ್ನೋಟ, 2015 ವರ್ಷವನ್ನು ಆಧಾರವೆಂದು ಪರಿಗಣಿಸಿ (ದಿಶೆ) ಪ್ರತಿಶತ ಕಂಡುಹಿಡಿಯಿರಿ.

ವಿವರಣೆ	31-12-2015	31-12-2016	31-12-2017
ಮಾರಾಟ	3,00,000	4,00,000	5,00,000
ಮಾರಾಟ ವೆಚ್ಚ	1,50,000	2,50,000	3,00,000
ಇತರೆ ವೆಚ್ಚಗಳು	75,000	1,05,000	1,40,000
ಹಣಕಾಸಿನ ವೆಚ್ಚಗಳು	15,000	20,000	10,000

4. ದುರ್ಗಾ ಕಂಪನಿ ಲಿ. ನೀಡಿರುವ ಮಾಹಿತಿ ಕೆಳಗಿನಂತಿರುತ್ತದೆ :

ಚಾಲ್ತಿ ಹೊಣೆಗಾರಿಕೆಗಳು	: ₹ 1,00,000
ಚಾಲ್ತಿ ಅನುಪಾತ	: 3 : 1
ದ್ರವ್ಯ ಅನುಪಾತ	: 2 : 1

ಕಂಡುಹಿಡಿಯಿರಿ :

- ಚಾಲ್ತಿ ಆಸ್ತಿ
- ದ್ರವ್ಯ ಆಸ್ತಿ
- ದಾಸ್ತಾನು.

5. ದಿನಾಂಕ 31 ಮಾರ್ಚ್ 2016 ಮತ್ತು 2017 ರಂದು ಇರುವ ವಿರೋಧ ಲಿ. ಅವರ ಅಧಿವಾಸ ಪತ್ರಿಕೆಗಳ ಆಧಾರದ ಮೇಲೆ ದುಡಿಯುವ ಬಂಡವಾಳದ ಬದಲಾವಣೆ ಪಟ್ಟಿಯನ್ನು ತಯಾರಿಸಿರಿ.

ಸ್ವತ್ತು ಮತ್ತು ಹೊಣೆಗಾರಿಕೆಗಳ ಹೇಳಿಕೆಗಳು

ವಿವರಣೆ	2016			2017	
	ಸೂಚನೆ	ರೂ.	ಒಟ್ಟು ರೂ.	ರೂ.	ಒಟ್ಟು ರೂ.
I. ಇಕ್ಲಿಟ ಮತ್ತು ಹೊಣೆಗಾರಿಕೆಗಳು :					
1. ಶೇರುದಾರರ ನಿಧಿ :					
a. ಶೇರು ಬಂಡವಾಳ	1	62,000		75,000	
b. ಮಿಷಲು ಮತ್ತು ಹೆಚ್ಚಳ	2	30,000	92,000	38,000	1,13,000
2. ಚಾಲ್ತಿ ಹೊಣೆಗಾರಿಕೆಗಳು :					
a. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	3	35,000		39,000	
b. ಇತರೆ ಹೊಣೆಗಾರಿಕೆಗಳು	4	-	35,000	10,000	49,000
ಒಟ್ಟು			1,27,000		1,62,000
II. ಆಸ್ತಿಗಳು :					
1. ಅಪ್ರಸ್ತುತ ಆಸ್ತಿಗಳು :					
a. ಸ್ಥಿರಾಸ್ತಿಗಳು					
i) ಸ್ವಲ್ಪ ಆಸ್ತಿಗಳು	5	10,000	10,000	15,000	15,000



2. ಚರಾಸ್ತಿಗಳು :

a. ಚಾಲ್ತಿ ಹೂಡಿಕೆಗಳು	6	7,000	5,000	
b. ದಾಸ್ತಾನು	7	43,000	60,000	
c. ವ್ಯಾಪಾರದಲ್ಲಿ ಬರಬೇಕಾದದ್ದು	8	50,000	45,000	
d. ನಗದು ಮತ್ತು ನಗದಿಗೆ ಸಮನಾಗಿದ್ದು	9	<u>17,000</u>	<u>37,000</u>	1,47,000
ಒಟ್ಟು				1,27,000
ಪಾತೆಗಳಿಗೆ ಟಿಪ್ಪಣಿಗಳು :				2016
				2017
ಸೂಚನೆ 1 ಶೇರು ಬಂಡವಾಳ :				
ಇಕ್ವಿಟಿ ಶೇರು ಬಂಡವಾಳ		62,000	75,000	
ಶೇರು ಬಂಡವಾಳ		62,000	75,000	
ಸೂಚನೆ 2 ಮೀಸಲು ಮತ್ತು ಹೆಚ್ಚಳ :				
ಮೀಸಲು ಮತ್ತು ಹೆಚ್ಚಳ		30,000	38,000	
ಮೀಸಲು ಮತ್ತು ಹೆಚ್ಚಳ		30,000	38,000	
ಸೂಚನೆ 3 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು :				
ಸಾಹುಕಾರರು		25,000	22,000	
ಕೊಡತಕ್ಕ ಹುಂಡಿಗಳು		10,000	17,000	
ವ್ಯಾಪಾರದಲ್ಲಿ ಪಾವತಿಸಬೇಕಾದದ್ದು		35,000	39,000	
ಸೂಚನೆ 4 ಇತರೆ ಹೊಣೆಗಾರಿಕೆಗಳು :				
ಪಾವತಿಸಬೇಕಾದ ವೆಚ್ಚಗಳು		-	10,000	
ಇತರೆ ಹೊಣೆಗಾರಿಕೆಗಳು		-	10,000	
ಸೂಚನೆ 5 ಸ್ವಸ್ಥ ಸ್ವತ್ತುಗಳು :				
ಭೂಮಿ ಮತ್ತು ಕಟ್ಟಡ		10,000	15,000	
ಸ್ವಸ್ಥ ಸ್ವತ್ತುಗಳು		10,000	15,000	
ಸೂಚನೆ 6 ಚಾಲ್ತಿ ಹೂಡಿಕೆಗಳು :				
ಹೂಡಿಕೆಗಳು		7,000	5,000	
ಚಾಲ್ತಿ ಹೂಡಿಕೆಗಳು		7,000	5,000	
ಸೂಚನೆ 7 ದಾಸ್ತಾನು :				
ಶಿಲ್ಕು		43,000	60,000	
ದಾಸ್ತಾನು		43,000	60,000	
ಸೂಚನೆ 8 ವ್ಯಾಪಾರದಲ್ಲಿ ಬರಬೇಕಾದದ್ದು :				
ಇತರೆ ಸಾಲಗಾರರು		50,000	45,000	
ವ್ಯಾಪಾರದಲ್ಲಿ ಬರಬೇಕಾದದ್ದು		50,000	45,000	
ಸೂಚನೆ 9 ನಗದು ಮತ್ತು ನಗದಿಗೆ ಸಮನಾದದ್ದು :				
ಕೈಯಲ್ಲಿರುವ ನಗದು		17,000	37,000	
ನಗದು ಮತ್ತು ನಗದಿಗೆ ಸಮನಾದದ್ದು		17,000	37,000	

6. ಈ ಕೆಳಗೆ ನೀಡಲಾದ ಮಾಹಿತಿಯ ಆಧಾರದ ಮೇಲೆ ಕಾರ್ಯ ಚಟುವಟಿಕೆಗಳಿಂದ ನಗದು ಗಳಿಕೆಯನ್ನು ಕಂಡುಹಿಡಿಯಿರಿ.

ವಿವರಗಳು	2016	2017
ಲಾಭ ಮತ್ತು ಹಾನಿ ಖಾತೆ	15,000	60,000
ಸಾಲಗಾರರು	30,000	34,000
ಬರಬೇಕಾದ ಹುಂಡಿಗಳು	26,000	21,000
ಶಿಲ್ಕು	34,000	50,000
ಸಾಹುಕಾರರು	17,000	20,000
ಕೊಡತಕ್ಕ ಹುಂಡಿಗಳು	3,000	10,000

ಹೆಚ್ಚುವರಿ ವಿವರ :

- 1) ಪ್ರಸ್ತುತ ವರ್ಷದಲ್ಲಿ ಸುನಾಮ ರೂ. 6,000 ತೆಗೆದು ಹಾಕಲಾಗಿದೆ.
- 2) ಅಸ್ತಿಗಳ ಮೇಲೆ ಸವಕಳಿ ರೂ. 9,000 ನ್ನು ತೆಗೆದಿರಿಸಲಾಗಿದೆ.

ವಿಭಾಗ - ಕ

ಈ ಕೆಳಗಿನವುಗಳಲ್ಲಿ ಬೇಕಾದ ವಿವರಕ್ಕೆ ಉತ್ತರಿಸಿರಿ.

(2×15=30)

7. ದಿನಾಂಕ 31 ಡಿಸೆಂಬರ್ 2016 ಮತ್ತು 2017 ರಂದು ಅದ್ವೈತ ಲಿ. ಅವರ ಹಣಕಾಸಿನ ಹೇಳಿಕೆಗಳು ಈ ಕೆಳಗಿನಂತಿವೆ. ಸ್ವತ್ತುಗಳ ಮತ್ತು ಹೊಣೆಗಾರಿಕೆಗಳ ತುಲನಾತ್ಮಕ ಹೇಳಿಕೆ ಪಟ್ಟಿಯನ್ನು ತಯಾರಿಸಿರಿ.

ಸ್ವತ್ತು ಮತ್ತು ಹೊಣೆಗಾರಿಕೆಗಳ ಹೇಳಿಕೆಗಳು

ವಿವರಗಳು	ಸೂಚನೆ	2016		2017	
		ರೂ.	ಒಟ್ಟು ರೂ.	ರೂ.	ಒಟ್ಟು ರೂ.
I. ಇಚ್ಛಿ ಮತ್ತು ಹೊಣೆಗಾರಿಕೆಗಳು :					
1. ಶೇರುದಾರರ ನಿಧಿ :					
a. ಶೇರು ಬಂಡವಾಳ	1	4,80,000		6,40,000	
b. ಮೀಸಲು ಮತ್ತು ಹೆಚ್ಚಳ	2	<u>2,00,000</u>	6,80,000	<u>2,80,000</u>	9,20,000
2. ಅಪ್ರಸ್ತುತ ಹೊಣೆಗಾರಿಕೆಗಳು :					
ದೀರ್ಘಾವಧಿ ಸಾಲಗಳು	3		2,00,000		2,00,000
3. ಬಾಲ್ಯ ಹೊಣೆಗಾರಿಕೆಗಳು :					
a. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	4		1,20,000		1,60,000
ಒಟ್ಟು			10,00,000		12,80,000
II. ಅಸ್ತಿಗಳು :					
1. ಅಪ್ರಸ್ತುತ ಅಸ್ತಿಗಳು :					
a. ಸ್ಥಿರಾಸ್ತಿಗಳು					
i) ಸ್ಪಷ್ಟ ಅಸ್ತಿಗಳು	5		7,20,000		8,80,000
2. ಚರಾಸ್ತಿಗಳು :					
a. ದಾಸ್ತಾನು	6	1,60,000		2,20,000	
b. ವ್ಯಾಪಾರದಲ್ಲಿ ಬರಬೇಕಾದದ್ದು	7	80,000		1,20,000	
c. ನಗದು ಮತ್ತು ನಗದಿಗೆ ಸಮನಾದದ್ದು	8	<u>40,000</u>	2,80,000	<u>60,000</u>	4,00,000
ಒಟ್ಟು			10,00,000		12,80,000



ಖಾತೆಗಳಿಗೆ ಟಿಪ್ಪಣಿಗಳು :

	2016	2017
ಸೂಚನೆ 1 ಶೇರು ಬಂಡವಾಳ :		
ಇಕ್ವಿಟಿ ಶೇರು ಬಂಡವಾಳ	4,80,000	6,40,000
ಶೇರು ಬಂಡವಾಳ	4,80,000	6,40,000
ಸೂಚನೆ 2 ಮೀಸಲು ಮತ್ತು ಹೆಚ್ಚಳ :		
ಸಾಮಾನ್ಯ ಮೀಸಲು	2,00,000	2,80,000
ಮೀಸಲು ಮತ್ತು ಹೆಚ್ಚಳ	2,00,000	2,80,000
ಸೂಚನೆ 3 ದೀರ್ಘಾವಧಿ ಸಾಲಗಳು :		
8 % ಡಿಬೆಂಚರ್‌ಗಳು	2,00,000	2,00,000
ದೀರ್ಘಾವಧಿ ಸಾಲಗಳು	2,00,000	2,00,000
ಸೂಚನೆ 4 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು :		
ಸಾಹುಕಾರರು	80,000	1,00,000
ಕೊಡತಕ್ಕ ಹುಂಡಿಗಳು	40,000	60,000
ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	1,20,000	1,60,000
ಸೂಚನೆ 5 ಸ್ಪಷ್ಟ ಸ್ವತ್ತುಗಳು :		
ಯಂತ್ರೋಪಕರಣಗಳು	1,60,000	2,00,000
ಭೂಮಿ ಮತ್ತು ಕಟ್ಟಡ	5,20,000	6,20,000
ಪೀಠೋಪಕರಣಗಳು	40,000	60,000
ಸ್ಪಷ್ಟ ಸ್ವತ್ತುಗಳು	7,20,000	8,80,000
ಸೂಚನೆ 6 ದಾಸ್ತಾನು :		
ಶಿಲ್ಕು	1,60,000	2,20,000
ದಾಸ್ತಾನು	1,60,000	2,20,000
ಸೂಚನೆ 7 ವ್ಯಾಪಾರದಲ್ಲಿ ಬರಬೇಕಾದದ್ದು :		
ಇತರೆ ಸಾಲಗಾರರು	80,000	1,20,000
ವ್ಯಾಪಾರದಲ್ಲಿ ಬರಬೇಕಾದದ್ದು	80,000	1,20,000
ಸೂಚನೆ 8 ನಗದು ಮತ್ತು ನಗದಿಗೆ ಸಮನಾಗಿದ್ದು :		
ನಗದು	40,000	60,000
ನಗದು ಮತ್ತು ನಗದಿಗೆ ಸಮನಾದದ್ದು	40,000	60,000

8. 31-12-2017 ರಂದು ಕೊನೆಗೊಂಡ ವರ್ಷದ ಅಮೃತಾ ಲಿ. ಅವರ ಹಣಕಾಸಿನ ಹೇಳಿಕೆಗಳು ಈ ಕೆಳಗಿನಂತಿವೆ.

ಲಾಭ ಮತ್ತು ಹಾನಿ ಹೇಳಿಕೆಗಳು

ವಿವರಗಳು	ಸೂಚನೆ	ರೂ.	ಒಟ್ಟುರೂ.
I. ಮುಂದುವರೆದ ಕಾರ್ಯಾಚರಣೆಗಳು :			
1. ಕಾರ್ಯಾಚರಣೆಗಳಿಂದ ಬಂದ ಆದಾಯ	1	5,00,000	
2. ಇತರೆ ಆದಾಯಗಳು	2	6,000	5,06,000
ಒಟ್ಟು ಆದಾಯ			5,06,000

3. ಖರ್ಚುಗಳು :

ಬಳಸಲಾದ ವಸ್ತುಗಳ ವೆಚ್ಚ	3	2,93,000	
ನೌಕರರ ಅನುಕೂಲಕ್ಕೆ ವೆಚ್ಚ	4	5,000	
ಹಣಕಾಸಿನ ವೆಚ್ಚ	5	7,000	
ಇತರೆ ಖರ್ಚುಗಳು	6	<u>1,17,000</u>	4,22,000
ಒಟ್ಟು ಖರ್ಚು			4,22,000
ಲಾಭ			84,000

ಖಾತೆಗಳಿಗೆ ಟಿಪ್ಪಣಿಗಳು

2017

ಸೂಚನೆ 1 ಕಾರ್ಯಚಟುವಟಿಕೆಗಳಿಂದ ಬಂದ ಆದಾಯ :

ಮಾರಾಟ	5,00,000
ಕಾರ್ಯಚಟುವಟಿಕೆಗಳಿಂದ ಆದಾಯ	5,00,000

ಸೂಚನೆ 2 ಇತರೆ ಆದಾಯಗಳು :

ಭದ್ರತಾ ಪತ್ರಗಳ ಮೇಲಿನ ಬಡ್ಡಿ	1,500
ಶೇರುಗಳ ಮೇಲಿನ ಲಾಭಾಂಶ	3,750
ಶೇರುಗಳ ಮಾರಾಟದ ಮೇಲಿನ ಲಾಭ	750
ಇತರೆ ಆದಾಯಗಳು	6,000

ಸೂಚನೆ 3 ಬಳಸಲಾದ ವಸ್ತುಗಳ ವೆಚ್ಚ :

ವಸ್ತುಗಳ ಪ್ರಾರಂಭಿಕ ಶಿಲ್ಕು	76,250
ಕೂಡಿಸು : ಖರೀದಿಸಲಾದ ವಸ್ತುಗಳು	<u>3,15,250</u>
	3,91,500
ಕಳೆಯಿರಿ : ವಸ್ತುಗಳ ಅಂತಿಮ ಶಿಲ್ಕು	98,500
ಬಳಸಲಾದ ವಸ್ತುಗಳ ವೆಚ್ಚ	2,93,000

ಸೂಚನೆ 4 ನೌಕರರ ಅನುಕೂಲಕ್ಕೆ ವೆಚ್ಚ :

ಕೂಲಿ	5,000
ನೌಕರರ ಅನುಕೂಲಕ್ಕೆ ವೆಚ್ಚ	5,000

ಸೂಚನೆ 5 ಹಣಕಾಸಿನ ವೆಚ್ಚ :

ಹಣಕಾಸಿನ ವೆಚ್ಚಗಳು	7,000
ಹಣಕಾಸಿನ ವೆಚ್ಚ	7,000

ಸೂಚನೆ 6 ಇತರೆ ಖರ್ಚುಗಳು :

ಸಾಗಾಣಿಕೆ ವೆಚ್ಚ	2,000
ಆಡಳಿತಾತ್ಮಕ ವೆಚ್ಚಗಳು	1,01,000
ಮಾರಾಟ ಮತ್ತು ವಿತರಣಾ ವೆಚ್ಚಗಳು	12,000
ಸ್ಥಿರಾಸ್ತಿಗಳ ಮಾರಾಟದ ಮೇಲಿನ ಹಾನಿ	350
ಮೊಕದ್ದಮೆ ಅವಕಾಶಕ್ಕೆ ತೆಗೆದಿರಿಸಲಾದದ್ದು	1,650
ಇತರೆ ಖರ್ಚುಗಳು	1,17,000



ಈ ಕೆಳಗಿನವುಗಳನ್ನು ಕಂಡುಹಿಡಿಯಿರಿ :

- i) ಒಟ್ಟು ಲಾಭ ಅನುಪಾತ
- ii) ನಿವ್ವಳ ಲಾಭ ಅನುಪಾತ
- iii) ಕಾರ್ಯಚಟುವಟಿಕೆ ಲಾಭ ಅನುಪಾತ
- iv) ಕಾರ್ಯಚಟುವಟಿಕೆ ವೆಚ್ಚ ಅನುಪಾತ
- v) ಶಿಲ್ಕು ಆವರ್ತನ ಅನುಪಾತ.

9. ಸ್ಟ್ರೀಟ್ ಲಿಮಿಟೆಡ್ ಅವರು ಈ ಕೆಳಗೆ ನೀಡಿದ ಮಾಹಿತಿಯ ಆಧಾರದ ಮೇಲೆ ನಗದು ಹರಿವು ಪಟ್ಟಿತಯಾರಿಸಿರಿ.

ವಿವರಗಳು	ಸ್ವತ್ತು ಮತ್ತು ಹೊಣೆಗಾರಿಕೆಗಳ ಹೇಳಿಕೆಗಳು		2016		2017	
	ಸೂಚನೆ	ರೂ.	ಒಟ್ಟು ರೂ.	ರೂ.	ಒಟ್ಟು ರೂ.	
I. ಇಕ್ಕಿಟ ಮತ್ತು ಹೊಣೆಗಾರಿಕೆಗಳು :						
1. ಶೇರುದಾರರ ನಿಧಿ :						
a. ಶೇರು ಬಂಡವಾಳ	1	6,00,000		8,00,000		
b. ಮೀಸಲು ಮತ್ತು ಹೆಚ್ಚಳ	2	<u>1,18,000</u>	7,18,000	<u>2,44,000</u>	10,44,000	
2. ಅಪ್ರಸ್ತುತ ಹೊಣೆಗಾರಿಕೆಗಳು :						
ದೀರ್ಘಾವಧಿ ಸಾಲಗಳು	3		2,00,000		3,00,000	
3. ಚಾಲ್ತಿ ಹೊಣೆಗಾರಿಕೆಗಳು :						
a. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	4	1,15,000		90,000		
b. ಅಲ್ಪಾವಧಿ ನಿಬಂಧನೆಗಳು	5	<u>44,000</u>	1,59,000	<u>57,000</u>	1,47,000	
ಒಟ್ಟು			10,77,000		14,91,000	
II. ಆಸ್ತಿಗಳು :						
1. ಅಪ್ರಸ್ತುತ ಆಸ್ತಿಗಳು :						
a. ಸ್ಥಿರಾಸ್ತಿಗಳು						
i) ಸ್ವಲ್ಪ ಸ್ವತ್ತುಗಳು	6		7,00,000		10,45,000	
2. ಚರಾಸ್ತಿಗಳು :						
a. ದಾಸ್ತಾನು	7	3,00,000		3,50,000		
b. ವ್ಯಾಪಾರದಲ್ಲಿ ಬರಬೇಕಾದದ್ದು	8	57,000		56,000		
c. ನಗದು ಮತ್ತು ನಗದಿಗೆ ಸಮನಾದದ್ದು	9	<u>20,000</u>	3,77,000	<u>40,000</u>	4,46,000	
ಒಟ್ಟು			10,77,000		14,91,000	
ಖಾತೆಗಳಿಗೆ ಟಿಪ್ಪಣಿಗಳು :						
				2016	2017	
ಸೂಚನೆ 1 ಶೇರು ಬಂಡವಾಳ :						
ಇಕ್ಕಿಟ ಶೇರು ಬಂಡವಾಳ				6,00,000	8,00,000	
ಶೇರು ಬಂಡವಾಳ				6,00,000	8,00,000	

ಸೂಚನೆ 2 ಮೀಸಲು ಮತ್ತು ಹೆಚ್ಚಳ:		
ಲಾಭ ಮತ್ತು ನಷ್ಟ ಖಾತೆ	1,25,000	2,50,000
ಕಳೆಯಿರಿ: ಪ್ರಾರಂಭಿಕ ವೆಚ್ಚಗಳು	7,000	6,000
ಮೀಸಲು ಮತ್ತು ಹೆಚ್ಚಳ	1,18,000	2,44,000
ಸೂಚನೆ 3 ದೀರ್ಘಾವಧಿ ಸಾಲಗಳು:		
ಡಿಬೆಂಚರ್‌ಗಳು	2,00,000	3,00,000
ದೀರ್ಘಾವಧಿ ಸಾಲಗಳು	2,00,000	3,00,000
ಸೂಚನೆ 4 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು:		
ಸಾಹುಕಾರರು	1,15,000	90,000
ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	1,15,000	90,000
ಸೂಚನೆ 5 ಅಲ್ಪಾವಧಿ ನಿಬಂಧನೆಗಳು:		
ತೆರಿಗೆಗಾಗಿ ಮೀಸಲು	44,000	57,000
ಅಲ್ಪಾವಧಿ ನಿಬಂಧನೆಗಳು	44,000	57,000
ಸೂಚನೆ 6 ಸ್ಪಷ್ಟ ಸ್ವತ್ತುಗಳು:		
ಭೂಮಿ ಮತ್ತು ಕಟ್ಟಡ	3,00,000	4,00,000
ಸ್ಥಾವರ ಮತ್ತು ಯಂತ್ರೋಪಕರಣಗಳು	4,00,000	6,45,000
ಸ್ಪಷ್ಟ ಸ್ವತ್ತುಗಳು	7,00,000	10,45,000
ಸೂಚನೆ 7 ದಾಸ್ತಾನು:		
ಶಿಲ್ಕು	3,00,000	3,50,000
ದಾಸ್ತಾನು	3,00,000	3,50,000
ಸೂಚನೆ 8 ವ್ಯಾಪಾರದಲ್ಲಿ ಬರಬೇಕಾದದ್ದು:		
ಇತರೆ ಸಾಲಗಾರರು	63,000	59,000
ಕಳೆಯಿರಿ: ಸಂಶಯಯುಕ್ತ ಸಾಲದ ಮೀಸಲು	6,000	3,000
ವ್ಯಾಪಾರದಲ್ಲಿ ಬರಬೇಕಾದದ್ದು	57,000	56,000
ಸೂಚನೆ 9 ನಗದು ಮತ್ತು ನಗದಿಗೆ ಸಮನಾದದ್ದು:		
ಬ್ಯಾಂಕು	20,000	40,000
ನಗದು ಮತ್ತು ನಗದಿಗೆ ಸಮನಾದದ್ದು	20,000	40,000

ಹೆಚ್ಚುವರಿ ವಿವರ:

- ಪ್ರಸಕ್ತ ವರ್ಷದಲ್ಲಿ ರೂ. 70,000 ಮೌಲ್ಯದ ಯಂತ್ರೋಪಕರಣವನ್ನು ರೂ. 6,000ಗೆ ಮಾರಾಟ ಮಾಡಲಾಗಿದೆ.
- ಪ್ರಸಕ್ತ ವರ್ಷದಲ್ಲಿ ಪಾವತಿಸಲಾದ ಲಾಭಾಂಶ ರೂ. 50,000.



10. ಸೌರಭ ಲಿಮಿಟೆಡ್ ಅವರು ದಿನಾಂಕ 31 ನೇ ಡಿಸೆಂಬರ್ 2016 ಮತ್ತು 2017 ರಂದು ನೀಡಿದ ಹಣಕಾಸಿನ ಹೇಳಿಕೆಗಳು.

ವಿವರಗಳು	ಸೂಚನೆ	2016		2017	
		ರೂ.	ಒಟ್ಟು ರೂ.	ರೂ.	ಒಟ್ಟು ರೂ.
I. ಇಕ್ಕಟ ಮತ್ತು ಹೊಣೆಗಾರಿಕೆಗಳು :					
1. ಶೇರುದಾರರ ನಿಧಿ :					
a. ಶೇರು ಬಂಡವಾಳ	1	3,00,000		3,20,000	
b. ಮೀಸಲು ಮತ್ತು ಹೆಚ್ಚಳ	2	<u>40,000</u>	3,40,000	<u>50,000</u>	3,70,000
2. ಅಪ್ರಸ್ತುತ ಹೊಣೆಗಾರಿಕೆಗಳು :					
ದೀರ್ಘಾವಧಿ ಸಾಲಗಳು	3		50,000		30,000
3. ಚಾಲ್ತಿ ಹೊಣೆಗಾರಿಕೆಗಳು :					
a. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	4		40,000		50,000
ಒಟ್ಟು			4,30,000		4,50,000
II. ಆಸ್ತಿಗಳು :					
1. ಅಪ್ರಸ್ತುತ ಆಸ್ತಿಗಳು :					
a. ಸ್ಥಿರಾಸ್ತಿಗಳು					
i) ಸ್ವಚ್ಛ ಸ್ವತ್ತುಗಳು	5	80,000		1,20,000	
ii) ಅಸ್ವಚ್ಛ ಸ್ವತ್ತುಗಳು	6	<u>40,000</u>	1,20,000	<u>20,000</u>	1,40,000
2. ಚರಾಸ್ತಿಗಳು :					
a. ದಾಸ್ತಾನು	7	2,00,000		1,80,000	
b. ವ್ಯಾಪಾರದಲ್ಲಿ ಬರಬೇಕಾದದ್ದು	8	56,000		65,000	
c. ನಗದು ಮತ್ತು ನಗದಿಗೆ ಸಮನಾದದ್ದು	9	<u>54,000</u>	3,10,000	<u>65,000</u>	3,10,000
ಒಟ್ಟು			4,30,000		4,50,000
ಪಾತೆಗಳಿಗೆ ಟಿಪ್ಪಣಿಗಳು					
				2016	2017
ಸೂಚನೆ 1 ಶೇರು ಬಂಡವಾಳ :					
ಇಕ್ಕಟ ಶೇರು ಬಂಡವಾಳ				3,00,000	3,20,000
ಶೇರು ಬಂಡವಾಳ				3,00,000	3,20,000
ಸೂಚನೆ 2 ಮೀಸಲು ಮತ್ತು ಹೆಚ್ಚಳ :					
ಲಾಭ ಮತ್ತು ನಷ್ಟ ಖಾತೆ				40,000	50,000
ಮೀಸಲು ಮತ್ತು ಹೆಚ್ಚಳ				40,000	50,000
ಸೂಚನೆ 3 ದೀರ್ಘಾವಧಿ ಸಾಲಗಳು :					
10% ಡಿಬೆಂಚರ್‌ಗಳು				50,000	30,000
ದೀರ್ಘಾವಧಿ ಸಾಲಗಳು				50,000	30,000
ಸೂಚನೆ 4 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು :					
ಸಾಹುಕಾರರು				40,000	50,000
ವ್ಯಾಪಾರದಲ್ಲಿ ಪಾವತಿಸಬೇಕಾದದ್ದು				40,000	50,000

ಸೂಚನೆ 5 ಸ್ಪಷ್ಟ ಸ್ವತ್ತುಗಳು:		
ಭೂಮಿ ಮತ್ತು ಕಟ್ಟಡ	80,000	1,20,000
ಸ್ಪಷ್ಟ ಸ್ವತ್ತುಗಳು	80,000	1,20,000
ಸೂಚನೆ 6 ಅಸ್ಪಷ್ಟ ಸ್ವತ್ತುಗಳು:		
ಸುನಾಮ	40,000	20,000
ಅಸ್ಪಷ್ಟ ಸ್ವತ್ತುಗಳು	40,000	20,000
ಸೂಚನೆ 7 ದಾಸ್ತಾನು:		
ಶಿಲ್ಪ	2,00,000	1,80,000
ದಾಸ್ತಾನು	2,00,000	1,80,000
ಸೂಚನೆ 8 ವ್ಯಾಪಾರದಲ್ಲಿ ಬರಬೇಕಾದದ್ದು :		
ಸಾಲಗಾರರು	60,000	70,000
ಕಳೆಯಿರಿ : ಸಂಶಯಯುಕ್ತ ಸಾಲದ ಮಿಷಲು	4,000	5,000
ವ್ಯಾಪಾರದಲ್ಲಿ ಬರಬೇಕಾದದ್ದು	56,000	65,000
ಸೂಚನೆ 9 ನಗದು ಮತ್ತು ನಗದಿಗೆ ಸಮನಾದದ್ದು :		
ಕೈಯಲ್ಲಿರುವ ನಗದು	54,000	65,000
ನಗದು ಮತ್ತು ನಗದಿಗೆ ಸಮನಾದದ್ದು	54,000	65,000

ಹೆಚ್ಚುವರಿ ವಿವರ :

- 2017 ರಲ್ಲಿ ವಿತರಿಸಿದ ಲಾಭಾಂಶ ರೂ. 20,000.
- ಭೂಮಿ ಖರೀದಿ ಮಾಡಿದ್ದು ರೂ. 40,000.
- ಸುನಾಮ ತೆಗೆದು ಹಾಕಿದ್ದು ರೂ. 20,000.
- 2017 ರಲ್ಲಿ ರೂ. 20,000 ಬೆಲೆಯ ಸಾಲಪತ್ರಗಳನ್ನು ಮರುಪಾವತಿಸಲಾಗಿದೆ. ನಗದು ಹರಿವು ಪಟ್ಟಿಯನ್ನು ತಯಾರಿಸಿ.

ವಿಭಾಗ - ಡ

ಪ್ರಕರಣ ಅಧ್ಯಯನ (ಕಡ್ಡಾಯ ಪಠ್ಯ).

(1×15=15)

11. ಸೆಚನ್ ಲಿಮಿಟೆಡ್ ಅವರ ಹಣಕಾಸಿನ ಹೇಳಿಕೆಗಳು ಈ ಕೆಳಗಿನಂತಿವೆ :

ಸ್ವತ್ತು ಮತ್ತು ಹೊಣೆಗಾರಿಕೆಗಳ ಹೇಳಿಕೆಗಳು

2017

ವಿವರಗಳು	ಸೂಚನೆ	ರೂ.	ಒಟ್ಟು ರೂ.
I. ಇಟ್ಟು ಮತ್ತು ಹೊಣೆಗಾರಿಕೆಗಳು :			
1. ಶೇರುದಾರರ ನಿಧಿ :			
a. ಶೇರು ಬಂಡವಾಳ	1	8,00,000	
b. ಮಿಷಲು ಮತ್ತು ಹೆಚ್ಚಳ	2	62,000	8,62,000
2. ಅಪ್ರಸ್ತುತ ಹೊಣೆಗಾರಿಕೆಗಳು :			
ದೀರ್ಘಾವಧಿ ಸಾಲಗಳು	3		2,00,000
3. ಬಾಲ್ಯ ಹೊಣೆಗಾರಿಕೆಗಳು :			
a. ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	4		80,000
ಒಟ್ಟು			11,42,000



II. ಅಸ್ತಿಗಳು :

1. ಅಪ್ರಸಕ್ತ ಅಸ್ತಿಗಳು :

a. ಸ್ಥಿರಾಸ್ತಿಗಳು

i) ಸ್ಪಷ್ಟ ಅಸ್ತಿಗಳು	5	8,70,000	
ii) ಅಸ್ಪಷ್ಟ ಅಸ್ತಿಗಳು	6	<u>40,000</u>	9,10,000

2. ಚರಾಸ್ತಿಗಳು :

a. ದಾಸ್ತಾನು	7	1,80,000	
b. ವ್ಯಾಪಾರದಲ್ಲಿ ಬರಬೇಕಾದದ್ದು	8	42,000	
c. ನಗದು ಮತ್ತು ನಗದಿಗೆ ಸಮನಾದದ್ದು	9	<u>10,000</u>	2,32,000
ಒಟ್ಟು			11,42,000

ಖಾತೆಗಳಿಗೆ ಟಿಪ್ಪಣಿಗಳು :

2017

ಸೂಚನೆ 1 ಶೇರು ಬಂಡವಾಳ :

ಇಕ್ವಿಟಿ ಶೇರು ಬಂಡವಾಳ	5,00,000
6% ಹಕ್ಕಿನ ಶೇರು ಬಂಡವಾಳ	3,00,000
ಶೇರು ಬಂಡವಾಳ	8,00,000

ಸೂಚನೆ 2 ಮೀಸಲು ಮತ್ತು ಹೆಚ್ಚಳ :

ಸಾಮಾನ್ಯ ಮೀಸಲು	40,000
ಲಾಭ ಮತ್ತು ನಷ್ಟ ಖಾತೆ	<u>30,000</u>
	70,000
ಕಳೆಯಿರಿ : ಪ್ರಾರಂಭಿಕ ವೆಚ್ಚಗಳು	8,000
ಮೀಸಲು ಮತ್ತು ಹೆಚ್ಚಳ	62,000

ಸೂಚನೆ 3 ದೀರ್ಘಾವಧಿ ಸಾಲಗಳು :

5% ಡಿಬೆಂಚರ್‌ಗಳು	2,00,000
ದೀರ್ಘಾವಧಿ ಸಾಲಗಳು	2,00,000

ಸೂಚನೆ 4 ವ್ಯಾಪಾರದಲ್ಲಿ ಪಾವತಿಸಬೇಕಾದದ್ದು :

ಸಾಹುಕಾರರು	56,000
ಕೊಡತಕ್ಕ ಹುಂಡಿಗಳು	24,000
ವ್ಯಾಪಾರದಲ್ಲಿ ಪಾವತಿಸಬೇಕಾದದ್ದು	80,000

ಸೂಚನೆ 5 ಸ್ಪಷ್ಟ ಸ್ವತ್ತುಗಳು :

ಭೂಮಿ ಮತ್ತು ಕಟ್ಟಡ	5,00,000
ಯಂತ್ರೋಪಕರಣಗಳು	3,50,000
ಪೀಠೋಪಕರಣಗಳು	20,000
ಸ್ಪಷ್ಟ ಸ್ವತ್ತುಗಳು	8,70,000



ಸೂಚನೆ 6 ಅಸ್ಪಷ್ಟ ಸ್ವತ್ತುಗಳು :	
ಸುನಾಮ	40,000
	ಅಸ್ಪಷ್ಟ ಸ್ವತ್ತುಗಳು
	40,000
ಸೂಚನೆ 7 ದಾಸ್ತಾನು :	
ಶಿಲ್ಕು	1,80,000
	ದಾಸ್ತಾನು
	1,80,000
ಸೂಚನೆ 8 ವ್ಯಾಪಾರದಲ್ಲಿ ಬರಬೇಕಾದದ್ದು :	
ಸಾಲಗಾರರು	42,000
	ವ್ಯಾಪಾರದಲ್ಲಿ ಬರಬೇಕಾದದ್ದು
	42,000
ಸೂಚನೆ 9 ನಗದು ಮತ್ತು ನಗದಿಗೆ ಸಮನಾದದ್ದು :	
ನಗದು	10,000
	ನಗದು ಮತ್ತು ನಗದಿಗೆ ಸಮನಾದದ್ದು
	10,000

ವರ್ಷದ ಒಟ್ಟು ಮಾರಾಟ ರೂ. 8,00,000 ಮತ್ತು ಅದರ ಮೇಲೆ ಗಳಿಸಿದ ಅಂಶ ಶೇ. 20%.

I) ಕಂಡು ಹಿಡಿಯಿರಿ :

- a) ಚಾಲ್ತಿ ಅನುಪಾತ
- b) ಶೀಘ್ರ ಅನುಪಾತ
- c) ಮಾರ್ಲಿಣ್ಣದ ಅನುಪಾತ
- d) ಬಂಡವಾಳ ಗಿಯರಿಂಗ್ ಅನುಪಾತ
- e) ಶಿಲ್ಕು ಆವರ್ತನ ಅನುಪಾತ
- f) ಸಾಲ-ಸಾಮಾನ್ಯ ಶೇರು ಅನುಪಾತ.

II) ಕೆಳಗಿನ ವಿಷಯಗಳ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿರಿ :

- a) ದ್ರವತ್ವದ ಸ್ಥಿತಿಗತಿ
- b) ಸಾಲ-ಸಾಮಾನ್ಯ ಶೇರು ಮಿಶ್ರಣ
- c) ಸಾಲ ತೀರಿಸುವ ಯೋಗ್ಯತೆಯ ಸ್ಥಿತಿ.

Reg. No.

--	--	--	--	--	--	--	--

V Semester B.Com.2 Degree Examination, November/December 2018
FUNDAMENTALS OF MANAGEMENT ACCOUNTING
(Repeaters)

Time : 3 Hours

Max. Marks : 80

- Instructions :* 1) *Attempt all Sections according to internal choices.*
 2) *Non-programmable calculators may be allowed.*

SECTION – A

1. Answer any ten of the following :

(10×2=20)

- a) Define Management Accounting.
- b) Write any two difference between Financial Accounting and Management Accounting.
- c) What is Interpretation ?
- d) What is trend analysis ?
- e) What is ratio ?
- f) Give the meaning of debt equity ratio.
- g) What is funds flow statement ?
- h) State the two objectives of funds flow statement.
- i) What is cash flow statement ?
- j) What is investing activity ?
- k) What are the common size financial statements ?
- l) Give any two advantages of Management Accounting.

SECTION – B

Answer any three of the following :

(3×5=15)

2. Briefly explain the functions of Management Accounting.
3. Compute the trend percentage from the following data taking 2013 as a base year.

Year	Sales (₹)	Stock (₹)
2013	1,20,000	12,000
2014	1,56,000	15,000
2015	1,92,000	18,000
2016	1,86,000	16,800
2017	1,92,000	16,200

P.T.O.



4. Calculate :

- 1) Current ratio
- 2) Liquid ratio from the information given below :

	₹
Debtors	56,000
Stock	56,000
Advances	35,000
Cash	28,000
Prepaid expenses	14,000
Outstanding income	7,000
Creditors	56,000
Provision for taxation	42,000

5. From the following Balance Sheets of Rajeshwari Apte Ltd. Prepare a schedule of changes in working capital.

Balance Sheets as on 31st March, 2016 and 2017

Liabilities	2016	2017	Assets	2016	2017
Capital	30,000	38,000	Cash	4,500	7,000
P and L A/c	1,500	3,400	Debtors	18,000	17,500
Creditors	10,500	6,600	Stock	12,000	13,500
			Land	7,500	10,000
	42,000	48,000		42,000	48,000

6. Following are the transactions relating to PARAS Ltd.

- a) Dividend paid
- b) Dividend received on shares
- c) Equipment sold
- d) Purchased land
- e) Wages paid to workers
- f) Issued long term bonds
- g) Purchased investments
- h) Interest paid
- i) Received cash from customers
- j) Issued bonus shares

Classify the above transactions in to :

- I) Operating
- II) Investing
- III) Financing
- IV) Others.

SECTION – C

Answer any two of the following :

(2×15=30)

7. Explain the tools and techniques of management accounting.
8. Following are the Balance Sheets of Amit Apte Ltd. as on 31st March, 2016 and 2017.

Liabilities	2016	2017	Assets	2016	2017
	(₹)	(₹)		(₹)	(₹)
Share Capital	12,00,000	16,00,000	Cash at bank	1,00,000	72,000
General Reserves	1,60,000	2,80,000	Debtors	6,40,000	8,00,000
P & L Account	1,20,000	1,92,000	Bills Receivables	80,000	1,20,000
8% Debentures	6,00,000	4,00,000	Stock	3,08,000	4,36,000
Proposed Dividend	1,68,000	2,00,000	Machinery	3,20,000	8,00,000
Provision for tax	1,60,000	2,00,000	Building	8,00,000	6,80,000
Bills Payable	80,000	64,000	Goodwill	4,60,000	3,60,000
Creditors	2,20,000	3,32,000			
	27,08,000	32,68,000		27,08,000	32,68,000

Prepare comparative Balance Sheet and comment on financial position.

9. The Balance Sheet of SOH Ltd. as on 31st March, 2016 and 2017 are as follows :

Liabilities	2016	2017	Assets	2016	2017
	(₹)	(₹)		(₹)	(₹)
Equity share capital	5,00,000	7,00,000	Land and Building	80,000	1,20,000
P & L A/c	1,00,000	1,60,000	Plant and Machinery	5,00,000	8,00,000
General Reserve	50,000	70,000	Stock	1,00,000	75,000
Creditors	1,53,000	1,90,000	Debtors	1,50,000	1,60,000
Bills Payable	40,000	50,000	Cash	20,000	20,000
O/S expenses	7,000	5,000			
	8,50,000	11,75,000		8,50,000	11,75,000

Prepare funds flow statement from the Balance Sheets and also by using the following information :

- ₹ 50,000 depreciation has been charged on Plant and Machinery during 2017.
- A part of machinery was sold for ₹ 8,000 during the year 2017. It had a cost of ₹ 12,000 and depreciation of ₹ 7,000 had been provided on it.
- ₹ 20,000 was transferred to General Reserve as part of profit.
- During the year dividend paid to shareholders was ₹ 40,000.



10. Following are the Balance Sheets of Zuhair Ltd. as on 31-3-2016 and 31-3-2017.

Liabilities	2016	2017	Assets	2016	2017
	(₹)	(₹)		(₹)	(₹)
Share Capital	3,00,000	3,20,000	Goodwill	40,000	20,000
P and L A/c	40,000	50,000	Land and Building	80,000	1,20,000
12% Debenture	50,000	30,000	Inventories	2,00,000	1,80,000
Creditors	40,000	50,000	Debtors	60,000	70,000
R.D.D.	4,000	5,000	Cash at Bank	54,000	65,000
	4,34,000	4,55,000		4,34,000	4,55,000

Additional information :

- Dividend paid during 2017 was ₹ 20,000.
- Land purchased was ₹ 40,000.
- Goodwill written off ₹ 20,000.
- Debentures of ₹ 20,000 were redeemed during the year 2017.

Prepare Cash Flow Statement as per AS-3.

SECTION – D

Case Study (Compulsory Question) :

11. Balance Sheet of Omkar Ltd. as on 31st March, 2017 is given below :

(1×15=15)

Liabilities	₹	Assets	₹
Equity Share Capital	5,00,000	Fixed Assets	12,00,000
Preference Share Capital	2,00,000	Stock	5,40,000
Reserves	10,00,000	Debtors	8,00,000
Secured loan	4,00,000	Advance Income Tax	1,20,000
Current liabilities	5,40,000	Bank Balance	7,90,000
Provision for taxation	8,10,000		
	34,50,000		34,50,000

Other information :

- Total sales during the year amounted to ₹ 77,76,000 (including each sales ₹ 5,76,000).
- The Gross profit earned is 25% on sales.
- The closing stock on 31-3-2016 was ₹ 4,32,000.
- Assume 360 working days for the year.

Questions :

- Calculate :
 - Liquid Ratio
 - Proprietary Ratio
 - Stock Turnover Ratio
 - Capital Gearing Ratio
 - Debtors velocity.
- Comment on the liquidity position.



ಕನ್ನಡ ಆವೃತ್ತಿ

ಸೂಚನೆಗಳು : 1) ಅಂತರಿಕ ಆಯ್ಕೆಗಳಿಗೆ ಅನುಗುಣವಾಗಿ ಎಲ್ಲಾ ವಿಭಾಗಗಳಿಗೆ ಉತ್ತರಿಸಿರಿ.

2) ನಾನ್-ಪ್ರೋಗ್ರಾಂಮೆಬಲ್ ಕ್ಯಾಲ್ಕುಲೇಟರನ್ನು ಅನುಮತಿಸಬಹುದು.

ವಿಭಾಗ - ಅ

1. ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿರಿ:

(10×2=20)

- a) ನಿರ್ವಹಣಾ ಲೆಕ್ಕಶಾಸ್ತ್ರದ ವ್ಯಾಖ್ಯೆ ಕೊಡಿ.
- b) ಹಣಕಾಸಿನ ಲೆಕ್ಕಶಾಸ್ತ್ರ ಮತ್ತು ನಿರ್ವಹಣಾ ಲೆಕ್ಕಶಾಸ್ತ್ರದ ನಡುವಿನ ಯಾವುದಾದರೂ ಎರಡು ವ್ಯತ್ಯಾಸಗಳನ್ನು ಬರೆಯಿರಿ.
- c) ವಿವರಣೆ ಎಂದರೇನು ?
- d) ಮುನ್ನೋಟ ವಿಶ್ಲೇಷಣೆ ಎಂದರೇನು ?
- e) ಅನುಪಾತ ಎಂದರೇನು ?
- f) ಸಾಲ-ಸಾಮಾನ್ಯ ಬಂಡವಾಳ ಅನುಪಾತದ ಅರ್ಥ ನೀಡಿ.
- g) ನಿಧಿ ಚಲನೆ ಪಟ್ಟಿ ಎಂದರೇನು ?
- h) ನಿಧಿ ಚಲನೆ ಪಟ್ಟಿಯ ಎರಡು ಉದ್ದೇಶಗಳನ್ನು ತಿಳಿಸಿ.
- i) ನಗದು ಚಲನೆ ಪಟ್ಟಿ ಎಂದರೇನು ?
- j) ಗುಂತಾಯಿಸುವಿಕೆ ಚಟುವಟಿಕೆಗಳು ಎಂದರೇನು ?
- k) ಸಾಮಾನ್ಯ ಗಾತ್ರದ ಹಣಕಾಸಿನ ಪಟ್ಟಿಗಳಾವುವು ?
- l) ನಿರ್ವಹಣಾ ಲೆಕ್ಕಶಾಸ್ತ್ರದ ಎರಡು ಅನುಕೂಲತೆಗಳನ್ನು ಬರೆಯಿರಿ.

ವಿಭಾಗ - ಬ

ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ:

(3×5=15)

- 2. ನಿರ್ವಹಣಾ ಲೆಕ್ಕಶಾಸ್ತ್ರದ ಕಾರ್ಯಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
- 3. 2013 ನೇ ಸಾಲನ್ನು ಆಧಾರವನ್ನಾಗುತ್ತಿರುವುದು ಈ ಕೆಳಗಿನ ಮಾಹಿತಿಯಿಂದ ಶೇಕಡಾವಾರು ಮುನ್ನೋಟವನ್ನು ಲೆಕ್ಕ ಹಾಕಿರಿ.

ವರ್ಷ	ಮಾರಾಟ (ರೂ.)	ದಾಸ್ತಾನು (ರೂ.)
2013	1,20,000	12,000
2014	1,56,000	15,000
2015	1,92,000	18,000
2016	1,86,000	16,800
2017	1,92,000	16,200

4. ಕೆಳಗಿನ ವಿವರಗಳಿಂದ:

- 1) ಚಾಲ್ತಿ ಅನುಪಾತ
- 2) ದ್ರವ ಅನುಪಾತ ಕಂಡುಹಿಡಿಯಿರಿ.

	ರೂ.
ಸಾಲಗಾರರು	56,000
ಸರಕು ಶಿಲ್ಕು	56,000



ಮುಂಗಡ ಕೊಟ್ಟದ್ದು	35,000
ನಗದು	28,000
ಮುಂಗಡ ಸಂದಾಯವಾದ ಪತ್ರಗಳು	14,000
ಬರತಕ್ಕ ಆದಾಯ	7,000
ಸಾಹುಕಾರರು	56,000
ತೆಗೆದಿಟ್ಟ ತರಿಗೆ	42,000

5. ಈ ಕೆಳಗಿರುವ ರಾಜೀಶ್ವರಿ ಅಪ್ಪೆ ನಿಯಮಿತ ಅವರ ಅಥಾವ ಪತ್ರಗಳಿಂದ ದುಡಿಯುವ ಬಂಡವಾಳದ ಬದಲಾವಣೆ ಪಟ್ಟಿಯನ್ನು ತಯಾರಿಸಿ.

31 ಮಾರ್ಚ್ 2016 ಮತ್ತು 2017 ಅಥಾವ ಪತ್ರಗಳು

ಹೊಣೆಗಾರಿಕೆಗಳು	2016	2017	ಆಸ್ತಿಗಳು	2016	2017
	ರೂ.	ರೂ.		ರೂ.	ರೂ.
ಬಂಡವಾಳ	30,000	38,000	ನಗದು	4,500	7,000
ಲಾಭ ಮತ್ತು ನಷ್ಟ ಖಾತೆ	1,500	3,400	ಸಾಲಗಾರರು	18,000	17,500
ಸಾಹುಕಾರರು	10,500	6,600	ಸರಕು ದಾಸ್ತಾನು	12,000	13,500
			ಭೂಮಿ	7,500	10,000
	42,000	48,000		42,000	48,000

6. ಈ ಕೆಳಗಿನ ವ್ಯವಹಾರಗಳು 'ಪರಾಸ್' ನಿಯಮಿತಕ್ಕೆ ಸಂಬಂಧಿಸಿದ್ದು:

- ಪಾವತಿಸಿದ ಲಾಭಾಂಶ
- ಶೇರುಗಳ ಮೇಲೆ ಬಂದ ಲಾಭಾಂಶ
- ಉಪಕರಣಗಳನ್ನು ಮಾರಾಟ ಮಾಡಿದ್ದು
- ಭೂಮಿ ಖರೀದಿಸಿದ್ದು
- ಕೂಲಿಕಾರರಿಗೆ ಪಾವತಿಸಿದ ಕೂಲಿ
- ದೀರ್ಘಾವಧಿ ಬಾಂಡ್‌ಗಳನ್ನು ಬಿಡುಗಡೆಮಾಡಿದ್ದು
- ಗುಂತಾಯಿಸಿದವುಗಳನ್ನು ಖರೀದಿಸಿದ್ದು
- ಬಡ್ಡಿ ಪಾವತಿಸಿದ್ದು
- ಗ್ರಾಹಕರಿಂದ ಸ್ವೀಕರಿಸಿದ ನಗದು
- ಬಿಡುಗಡೆ ಮಾಡಿದ ಬೋನಸ್ ಶೇರುಗಳು.

ಈ ಮೇಲಿನ ವ್ಯವಹಾರಗಳನ್ನು :

- ಕಾರ್ಯಚಟುವಟಿಕೆಗಳು
- ಗುಂತಾಯಿಸಿದವುಗಳು
- ಹಣಕಾಸಿನ ಚಟುವಟಿಕೆಗಳು
- ಇತರ ಚಟುವಟಿಕೆಗಳಾಗಿ ವರ್ಗೀಕರಿಸಿರಿ..

ವಿಭಾಗ - ಕ

ಕೆಳಗಿನವುಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ :

(2×15=30)

7. ನಿರ್ವಹಣಾ ಲೆಕ್ಕಶಾಸ್ತ್ರದ ಸಾಮಗ್ರಿಗಳು ಹಾಗೂ ತಂತ್ರಗಳನ್ನು ವಿವರಿಸಿರಿ.

8. ದಿ. 31 ಮಾರ್ಚ್ 2016 ಹಾಗೂ 2017 ನೇ ವರ್ಷಗಳಿಗೆ ಕೊನೆಗೊಳ್ಳುವಂತೆ ಇರುವ 'ಅಮಿತ್ ಆಪ್ತೆ' ನಿಯಮಿತ ಅವರ ಅಥಾವೆ ಪತ್ರಿಕೆಗಳು ಈ ಕೆಳಗಿನಂತಿವೆ.

ಜವಾಬ್ದಾರಿಗಳು	2016 (ರೂ.)	2017 (ರೂ.)	ಆಸ್ತಿಗಳು	2016 (ರೂ.)	2017 (ರೂ.)
ಶೇರು ಬಂಡವಾಳ	12,00,000	16,00,000	ಬ್ಯಾಂಕಿನಲ್ಲಿದ್ದ ನಗದು	1,00,000	72,000
ಸಾಮಾನ್ಯ ನಿಧಿಗಳು	1,60,000	2,80,000	ಸಾಲಗಾರರು	6,40,000	8,00,000
ಲಾಭ ಹಾಗೂ ನಷ್ಟಪಾತ	1,20,000	1,92,000	ಬರತಕ್ಕ ಹುಂಡಿಗಳು	80,000	1,20,000
8% ಸಾಲಪತ್ರಗಳು	6,00,000	4,00,000	ಸರಕು ಶಿಲ್ಪ	3,08,000	4,36,000
ನಿಯೋಜಿತ ಲಾಭಾಂಶ	1,68,000	2,00,000	ಯಂತ್ರಗಳು	3,20,000	8,00,000
ತೆರಿಗೆಗಾಗಿ ಅನುವು	1,60,000	2,00,000	ಕಟ್ಟಡ	8,00,000	6,80,000
ಕೊಡತಕ್ಕ ಹುಂಡಿಗಳು	80,000	64,000	ಸುನಾಮೆ	4,60,000	3,60,000
ಸಾಹುಕಾರರು	2,20,000	3,32,000			
	27,08,000	32,68,000		27,08,000	32,68,000

ತುಲನಾತ್ಮಕ ಅಥಾವೆ ಪತ್ರಿಕೆಯನ್ನು ತಯಾರಿಸಿರಿ. ಹಾಗೂ ಕಂಪನಿಯ ಹಣಕಾಸಿನ ಸ್ಥಿತಿಯ ಬಗ್ಗೆ ವಿಮರ್ಶೆ ಮಾಡಿರಿ.

9. ಎಸ್. ಓ. ಎಚ್. ಕಂಪನಿ ನಿ. ಇವರ 31 ನೇ ಮಾರ್ಚ್ 2016 ಹಾಗೂ 2017 ರ ಅಥಾವೆ ಪತ್ರಿಕೆಗಳು ಈ ಕೆಳಗಿನಂತಿವೆ:

ಹೊಣೆಗಾರಿಕೆಗಳು	2016 (ರೂ.)	2017 (ರೂ.)	ಆಸ್ತಿಗಳು	2016 (ರೂ.)	2017 (ರೂ.)
ಸಾಮಾನ್ಯ ಶೇರು ಬಂಡವಾಳ	5,00,000	7,00,000	ಭೂಮಿ ಮತ್ತು ಕಟ್ಟಡ	80,000	1,20,000
ಲಾಭ ಮತ್ತು ಹಾನಿ ಖಾತೆ	1,00,000	1,60,000	ಸ್ಥಾವರ ಮತ್ತು ಯಂತ್ರೋಪಕರಣ	5,00,000	8,00,000
ಸಾಮಾನ್ಯ ನಿಧಿ	50,000	70,000	ಸರಕು ದಾಸ್ತಾನು	1,00,000	75,000
ಸಾಹುಕಾರರು	1,53,000	1,90,000	ಸಾಲಗಾರರು	1,50,000	1,60,000
ಕೊಡತಕ್ಕ ಹುಂಡಿಗಳು	40,000	50,000	ನಗದು	20,000	20,000
ಬಾಕಿಯಿರುವ ಖರ್ಚುಗಳು	7,000	5,000			
	8,50,000	11,75,000		8,50,000	11,75,000

ಅಥಾವೆ ಪತ್ರಿಕೆಗಳು ಹಾಗೂ ಕೆಳಗಿನ ಮಾಹಿತಿಗಳನ್ನು ಆಧರಿಸಿ ನಿಧಿ ಹರಿವು (ಚಲನೆ) ಪಟ್ಟಿಯನ್ನು ತಯಾರಿಸಿರಿ.

- ಸ್ಥಾವರ ಹಾಗೂ ಯಂತ್ರೋಪಕರಣದ ಮೇಲೆ ರೂ. 50,000 ಸವಕಳಿ 2017 ನೇ ಸಾಲಿಗೆ ತೆಗೆದಿರಿಸಲಾಗಿದೆ.
- ಪ್ರಸ್ತುತ ವರ್ಷ 2017 ರಲ್ಲಿ ಯಂತ್ರೋಪಕರಣದ ಒಂದು ಭಾಗವನ್ನು ರೂ. 8,000 ಮಾರಾಟ ಮಾಡಲಾಗಿದೆ. ಅದರ ಮೂಲ ಬೆಲೆ ರೂ. 12,000 ಇರುತ್ತದೆ ಮತ್ತು ಅದರ ಮೇಲೆ ರೂ. 7,000 ಸವಕಳಿ ತೆಗೆದಿರಿಸಲಾಗಿದೆ.
- ಲಾಭದ ಭಾಗದಲ್ಲಿ ಸಾಮಾನ್ಯ ನಿಧಿಗೆ ರೂ. 20,000 ವರ್ಗಾವಣೆ ಮಾಡಿರುತ್ತದೆ.
- ಪ್ರಸ್ತುತ ವರ್ಷದಲ್ಲಿ ರೂ. 40,000 ಲಾಭಾಂಶ ಪಾವತಿಸಲಾಗಿದೆ.

Reg. No.

--	--	--	--	--	--	--	--

V Semester B.Com.3 Examination, November/December 2018
GOODS AND SERVICES TAX – I
(Paper – 1) (Regular)

Time : 3 Hours

Max. Marks : 80

- Instructions :** 1) Answer all the Sections according internal choice.
 2) Question under Section 'D' is compulsory.

SECTION – A

1. Answer any ten of the following.

(10×2=20)

- a) Why is the goods and service tax introduced ?
- b) Expand the following terms :
 - i) NEFT
 - ii) RTGS.
- c) Give two examples of actionable claims.
- d) What is address of record ?
- e) What is Reverse Charge ?
- f) What do you mean by exempt supplies ?
- g) What is the threshold limit of exemption ?
- h) Define casual dealers.
 - i) Mention the approaches for treatment.
 - j) Define Services.
- k) State any two objectives of GST.
- l) Give the meaning of registration.

SECTION – B

Answer any three of the following.

(3×5=15)

2. What is GST ? State its features.
3. Write short notes on :
 - a) Actionable claim
 - b) Concept of business.
4. What are the important exemptions determined by GST council on 19-5-2017 ?
5. Explain the types of registration.
6. Explain the principles of GST for imposing tax.

P.T.O.



SECTION – C

Answer any two of the following.

(2×15=30)

7. Explain the benefits of GST to the traders, consumers and government.
8. What is capital asset ? Explain in detail about stock-in-trade, personal effects and jewellery.
9. Write short notes on any three :
 - a) Financial services
 - b) Unregistered business
 - c) Government departments and other public sectors
 - d) Cancellation of registration.
10. Explain the procedure for registration.

SECTION – D

Case study (compulsory question).

(1×15=15)

11. a) On 1-6-2018 Mr. Shrinivas who is doing trading business, purchased a car for business, on which he was taken ITC (Input Tax Credit). On 16-10-2018 he gifted this car to his friend Mr. Vasu. State whether this gift is treated as supply or not.
- b) Mr. Suresh who is mobile dealer, gifted a mobile to his wife. State whether it is taxable supply or not, if the mobile is
 - i) ₹ 55,000
 - ii) ₹ 35,000.
- c) Head office transferred goods of ₹ 12,00,000 to the branch office without consideration, Is it treated as taxable supplies ?

ಕನ್ನಡ ಆವೃತ್ತಿ

ವಿಭಾಗ - ಅ

1. ಬೇಕಾದ ಹತ್ತಕ್ಕೆ ಉತ್ತರಿಸಿರಿ.

(10×2=20)

- a) ಸರಕು ಮತ್ತು ಸೇವಾ ಕರ ಏಕೆ ಪ್ರಸ್ತಾಪಿಸಲಾಗಿದೆ ?
- b) ಈ ಕೆಳಗಿನವುಗಳನ್ನು ವಿಸ್ತರಿಸಿರಿ :
 - i) ಎನ್.ಇ.ಎಫ್.ಟಿ.
 - ii) ಆರ್.ಟಿ.ಜಿ.ಎಸ್.
- c) ಕ್ರಮಕ್ಕೆಗೊಳ್ಳಬಹುದಾದ ಎರಡು ಹಕ್ಕು ಪತ್ರಗಳನ್ನು ಉದಾಹರಿಸಿರಿ.
- d) ದಸ್ತಾವೇಜು ಇಡುವ ವಿಳಾಸ ಎಂದರೇನು ?
- e) ತಿರುಗಿಸುವ ಕರ ಎಂದರೇನು ?
- f) ರಿಯಾಯಿತಿವುಳ್ಳ ಪೂರೈಕೆ ಎಂದರೇನು ?
- g) ಸರಕು ಮತ್ತು ಸೇವಾ ತೆರಿಗೆಯ ವಿನಾಯಿತಿಯ ಮೂಲ ಮಿತಿ ಎಂದರೇನು ?
- h) ಸಾಂದರ್ಭಿಕ ವ್ಯಾಪಾರಿಯ ವ್ಯಾಖ್ಯೆ ಕೊಡಿರಿ.
- i) ನಡೆದುಕೊಳ್ಳುವಿಕೆಯ ಅನುಸಂಧಾನಗಳ ಬಗ್ಗೆ ತಿಳಿಸಿರಿ.
- j) ಸೇವೆಗಳ ವ್ಯಾಖ್ಯೆ ನೀಡಿರಿ.



- k) ಸರಕು ಮತ್ತು ಸೇವಾ ತೆರಿಗೆಗಳ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ.
- l) ನೋಂದಣಿಯ ಅರ್ಥವನ್ನು ನೀಡಿ.

ವಿಭಾಗ - ಬ

ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿ.

(3×5=15)

- 2. ಸರಕು ಮತ್ತು ಸೇವಾ ತೆರಿಗೆ ಎಂದರೇನು ? ಅದರ ಗುಣಲಕ್ಷಣಗಳನ್ನು ತಿಳಿಸಿ.
- 3. ಲಘು ಟಿಪ್ಪಣಿ ಬರೆಯಿರಿ :
 - i) ಕ್ರಮಕ್ಕೆಗೊಳ್ಳಬಹುದಾದ ಹಕ್ಕು ಪತ್ರಗಳು
 - ii) ವ್ಯವಹಾರದ ಪರಿಕಲ್ಪನೆ.
- 4. ಜಿ.ಎಸ್.ಟಿ. ಮಂಡಳಿಯವರು ದಿನಾಂಕ 19-5-2017 ರಂದು ನಿರ್ಣಯ ಕೈಗೊಂಡ ವಿಷಯಾತಿಗಳು ಯಾವುವು ತಿಳಿಸಿ ?
- 5. ನೋಂದಣಿಯ ವಿವಿಧ ಪ್ರಕಾರಗಳ ಬಗ್ಗೆ ವಿವರಿಸಿ.
- 6. ಜಿ.ಎಸ್.ಟಿ. ಅಡಿಯಲ್ಲಿ ತೆರಿಗೆ ಹಾಕುವ ತತ್ವಗಳ ಬಗ್ಗೆ ಸ್ಪಷ್ಟೀಕರಣ ನೀಡಿ.

ವಿಭಾಗ - ಕ

ಬೇಕಾದ ಎರಡಕ್ಕೆ ಉತ್ತರಿಸಿ.

(2×15=30)

- 7. ಜಿ.ಎಸ್.ಟಿ.ಯಿಂದ ವ್ಯಾಪಾರಿಗಳಿಗೆ, ಗ್ರಾಹಕರಿಗೆ ಹಾಗೂ ಸರ್ಕಾರಕ್ಕೆ ಆಗುವ ವಿವಿಧ ಲಾಭಗಳ ಬಗ್ಗೆ ವಿವರಣೆ ನೀಡಿ.
- 8. ಬಂಡವಾಳ ಆಸ್ತಿ ಎಂದರೇನು ? ವ್ಯಾಪಾರದಲ್ಲಿ ದಾಸ್ತಾನು, ವೈಯಕ್ತಿಕ ಪರಿಣಾಮಗಳು ಮತ್ತು ಆಭರಣಗಳ ಬಗ್ಗೆ ಸವಿಸ್ತಾರ ವಿವರಣೆ ನೀಡಿ.
- 9. ಲಘು ಟಿಪ್ಪಣಿ ಬರೆಯಿರಿ (ಬೇಕಾದ ಮೂರು) :
 - a) ಹಣಕಾಸಿನ ಸೇವೆಗಳು
 - b) ನೋಂದಾಯಿಸಲ್ಪಡದ ವ್ಯವಹಾರ
 - c) ಸರ್ಕಾರಿ ಇಲಾಖೆಗಳು ಮತ್ತು ಇತರೆ ಸಾರ್ವಜನಿಕ ರಂಗಗಳು
 - d) ನೋಂದಣಿ ರದ್ದುಪಡಿಸುವುದು.
- 10. ನೋಂದಣಿ ಪ್ರಕ್ರಿಯೆ ಬಗ್ಗೆ ವಿವರಿಸಿ.

ವಿಭಾಗ - ಡ

(ಕಡ್ಡಾಯ ಪ್ರಶ್ನೆ) ಪ್ರಕರಣ ಅಧ್ಯಯನ

(1×15=15)

- 11. a) ಶ್ರೀ ಶ್ರೀನಿವಾಸ ಇವರು ದಿನಾಂಕ 1-6-2018 ರಿಂದ ವ್ಯಾಪಾರ ವಹಿವಾಟು ಮಾಡಿಕೊಂಡಿರುತ್ತಾರೆ. ಅವರು ವ್ಯವಹಾರದ ಬಳಕೆಗಾಗಿ ಒಂದು ಕಾರನ್ನು ಖರೀದಿ ಮಾಡಿಕೊಂಡಿರುತ್ತಾರೆ. ಆ ಕಾರಿನ ಮೇಲೆ ITC ಸೌಲಭ್ಯ ಪಡೆದಿರುತ್ತಾರೆ. ದಿನಾಂಕ 16-10-2018 ರಂದು ಆ ಕಾರನ್ನು ತಮ್ಮ ಸ್ನೇಹಿತನಾದ ಶ್ರೀ ವಾಸು ಇವರಿಗೆ ಕೊಡುಗೆಯಾಗಿ ನೀಡಿದ್ದಾರೆ. ಈ ಕೊಡುಗೆಯು ಪೂರೈಕೆ ಹೌದು ಅಥವಾ ಅಲ್ಲವೋ ಎಂಬುದನ್ನು ಹೇಗೆ ಪರಿಗಣಿಸುವಿರಿ ?
- b) ಶ್ರೀ ಸುರೇಶ ಇವರು ಮೊಬೈಲ್ ವ್ಯಾಪಾರಿಯಾಗಿದ್ದು, ಒಂದು ಮೊಬೈಲನ್ನು ತಮ್ಮ ಪತ್ನಿಗೆ ಕೊಡುಗೆಯಾಗಿ ನೀಡಿದ್ದಾರೆ. ಈ ಕೆಳಗಿನ ಸಂದರ್ಭಗಳಲ್ಲಿ ಅದು ತೆರಿಗೆ ಹಾಕಬಹುದಾದ ಪೂರೈಕೆ ಹೌದು ಅಥವಾ ಅಲ್ಲವೋ ಎಂಬುದನ್ನು ಹೇಗೆ ಪರಿಗಣಿಸುವಿರಿ ?
 - i) ರೂ. 55,000
 - ii) ರೂ. 35,000
- c) ಒಂದು ಪ್ರಧಾನ ಕಛೇರಿಯು ತನ್ನ ಶಾಖೆಗೆ ರೂ. ಹನ್ನೆರಡು ಲಕ್ಷ ಮೌಲ್ಯದ ಸರಕುಗಳನ್ನು ಯಾವುದೇ ಪ್ರತಿಫಲವಿಲ್ಲದೆ ವರ್ಗಾಯಿಸಿದ್ದಾರೆ. ಇದು ತೆರಿಗೆಗೆ ಒಳಪಡುವ ಪೂರೈಕೆ ಎಂದು ಹೇಗೆ ಪರಿಗಣಿಸುವಿರಿ ?



23529/E 420

Reg. No.

--	--	--	--	--	--	--	--

V Semester B.Com.2 Degree Examination, Nov./Dec. 2018
INDIRECT TAXES (Repeaters)

Time : 3 Hours

Max. Marks : 80

- Instructions :** 1) Answer all the Sections with observance of internal choice offered.
2) Neatness with clarity and working notes carry due weightage.

SECTION – A

Answer any ten of the following :

(10×2=20)

1. a) Define indirect taxes.
- b) State any two objectives of indirect taxes.
- c) Define declared goods.
- d) Define VAT.
- e) State any four objectives of VAT.
- f) What is customs duty ?
- g) What is Cenvat credit ?
- h) Expand :
 - 1) CBSE
 - 2) NCCD
- i) What do you mean by interstate sales ?
- j) What is MRP method ?
- k) State four examples of services.
- l) What are excisable goods ?

SECTION – B

Answer any three of the following :

(5×3=15)

2. Distinguish between direct and indirect taxes.
3. Who is a Central Excise Officer and state the powers of Central Excise Officer.
4. Define services. State the need for taxation of services in India.
5. Compute the assessable value in respect of a machinery imported from U.K. FOB value \$ 5000. Freight paid \$ 500. Insurance not traceable. Installation charges at the importer's factory ₹ 12,000/-
Exchange rates; by RBI ₹ 70 by GOI : ₹ 69 and by CBCE is ₹ 71 per dollar.
6. Compute invoice value to be charged and amount of tax payable under VAT by a dealer, who had purchased goods for ₹ 2,00,000 after adding tax expenses of ₹ 25,000 and profit of ₹ 70,000 has sold out the same.
The rate of VAT on purchase and sales is 12.5%.

P.T.O.



SECTION – C

Answer any two of the following :

(15×2=30)

7. What is Central Excise ? Briefly list out inclusions and exclusions cost while determining the assessable value.
8. Define the term services. Discuss the main features of service tax.
9. Bhavani and company imported a goods from USA on Tariff value of ₹ 25,00,000/- Basic custom duty @ 25% but tariff @ 20%, CVD at 12% special CVD at 4% but tariff at 2% . Calculate custom duty payable.

10. Mr. Dilip, a first stage dealer in packing machinery in the state of Karnataka furnishes the following data :

Total interstate sales during F. Y. 2017-18

CST not shown separately ₹ 52,50,000

Above sales includes :

* Excise duty ₹ 1,25,000

* Freight ₹ 2,50,000

(of this ₹ 50,000 is not shown separately in invoice)

* Insurance charges incurred prior to delivery of goods ₹ 42,000

* Installation and commissioning charges shown separately ₹ 65,000

* Incentive on sales received from manufacture ₹ 40,000

* Goods returnable within 6 months ₹ 20,000

* Design charges ₹ 30,000

Determine the turnover and CST payable, assuming that all transactions were covered by valid 'C' forms.

SECTION – D

(Compulsory)

11. Case Study analysis :

(15×1=15)

Jain Ltd. authorised registered dealer in Khanapur for equipments. They furnished you the following details to compute VAT liability. (Rate of tax on output is 12.5%.)

Cost of materials ₹ 6,00,000 (inclusive of VAT @ 12.5%) wages ₹ 1,50,000 and overheads ₹ 2,00,000/-.

Calculate VAT by using :

1) Addition method assume profit is ₹. 1,50,000.

2) Subtraction method (assume sales price including VAT @ 12.5% is ₹. 1,20,000.

3) Invoice method (assume profit is ₹ 1,50,000) and you are also asked to suggest which method is beneficial and why ?



ಕನ್ನಡ ಆವೃತ್ತಿ

- ಸೂಚನೆಗಳು: 1) ಅಂತರಿಕ ಆಯ್ಕೆಗೆ ಒಳಪಟ್ಟಂತೆ ಎಲ್ಲಾ ವಿಭಾಗಗಳನ್ನು ಉತ್ತರಿಸಿ.
 2) ವಿಭಾಗ 'ಡ' ಕಡ್ಡಾಯವಾಗಿರುತ್ತದೆ.
 3) ಸ್ಪಷ್ಟತೆ ಮತ್ತು ಅಚ್ಚುಕಟ್ಟುತನಕ್ಕೆ ಪ್ರಶಸ್ತಿ ನೀಡಲಾಗುವುದು.

ವಿಭಾಗ - ಅ

1. ಈ ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿ: (2×10=20)
- a) ಅಪರೋಕ್ಷ ತೆರಿಗೆಯ ವ್ಯಾಖ್ಯೆ ಕೊಡಿರಿ.
 - b) ಅಪರೋಕ್ಷ ತೆರಿಗೆಯ ಯಾವುದೇ 2 ಉದ್ದೇಶಗಳನ್ನು ನಮೂದಿಸಿರಿ.
 - c) ಪ್ರಕೃತ ಸರಕುಗಳ ವ್ಯಾಖ್ಯೆ ನೀಡಿರಿ.
 - d) ಮೌಲ್ಯ ವರ್ಧಿತ ತೆರಿಗೆ (VAT) ಯ ವ್ಯಾಖ್ಯೆ ನೀಡಿರಿ.
 - e) ಮೌಲ್ಯ ವರ್ಧಿತ ತೆರಿಗೆ (VAT)ಯ ನಾಲ್ಕು ಉದ್ದೇಶಗಳನ್ನು ತಿಳಿಸಿರಿ.
 - f) ಅಮದು ರಫ್ತು ತೆರಿಗೆ (Customs duty) ಎಂದರೇನು ?
 - g) ಸೆನ್‌ವ್ಯಾಟ್ ಕ್ರೆಡಿಟ್ (Cenvat credit) ಎಂದರೇನು ?
 - h) ಈ ಕೆಳಗಿನ ಪದಗಳನ್ನು ವಿಸ್ತರಿಸಿರಿ:
 - 1) ಸಿಬಿಇಸಿ 2) ಎನ್‌ಸಿಐಡಿ
 - i) ಅಂತರರಾಜ್ಯ ಮಾರಾಟವೆಂದರೇನು ?
 - j) ಗರಿಷ್ಠ ಚಿಲ್ಲರೆ ಮಾರಾಟ ಬೆಲೆ ವಿಧಾನವೆಂದರೇನು ?
 - k) ಸೇವೆಗಳ ನಾಲ್ಕು ಉದಾಹರಣೆಗಳನ್ನು ನೀಡಿರಿ.
 - l) ಅಬಕಾರಿ ತೆರಿಗೆಗೆ ಒಳಪಡುವ ವಸ್ತುಗಳಾವುವು ?

ವಿಭಾಗ - ಬ

- ಬೇಕಾದ ಮೂರಕ್ಕೆ ಉತ್ತರಿಸಿರಿ: (5×3=15)
- 2. ಪರೋಕ್ಷ ಹಾಗೂ ಅಪರೋಕ್ಷ ತೆರಿಗೆಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿರಿ.
 - 3. ಕೇಂದ್ರೀಯ ಅಬಕಾರಿ ಅಧಿಕಾರಿ ಯಾರು ? ಅವರ ಅಧಿಕಾರಗಳನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
 - 4. ಸೇವೆಯ ವ್ಯಾಖ್ಯೆ ನೀಡಿರಿ. ಭಾರತದಲ್ಲಿ ಸೇವೆಗಳನ್ನು ತೆರಿಗೆ ವ್ಯಾಪ್ತಿ ಒಳಪಡಿಸುವ ಅವಶ್ಯಕತೆಗಳನ್ನು ತಿಳಿಸಿರಿ.
 - 5. ಒಂದು ಯಂತ್ರೋಪಕರಣವನ್ನು ಯುನೈಟೆಡ್ ಕಿಂಗ್‌ಡಂ ದೇಶದಿಂದ ಅಮದು ಮಾಡಿಕೊಳ್ಳಲಾಗಿದೆ. ಅದರ ಕರಾಕರಣೆಯ ಮೌಲ್ಯವನ್ನು ಕಂಡುಹಿಡಿಯಿರಿ.
 FOB ಮೌಲ್ಯ \$ 5,000
 ಸಾಗಾಣಿಕೆ ವೆಚ್ಚ ಕೊಟ್ಟದ್ದು \$ 500
 ವಿಮೆ ಮಾಹಿತಿ ನೀಡಲಾಗಿಲ್ಲ
 ಆಯಾತದಾರನ ಕಾರ್ಖಾನೆಯಲ್ಲಿ ಜೋಡಿಸಿದ ವೆಚ್ಚ ರೂ. 12,000.
 ವಿನಿಮಯ ದರಗಳು RBI : ರೂ. 70, ಭಾರತ ಸರ್ಕಾರದ ದರ ರೂ. 60, ಹಾಗೂ CBCE ರೂ. 71 ಡಾಲರುಗಳಲ್ಲಿ (ಪ್ರತಿ).
 - 6. ಒಬ್ಬ ವ್ಯಾಪಾರಿಯು ವ್ಯಾಟ್ ಅಡಿಯಲ್ಲಿ ತೆರಿಗೆ ನೀಡುವ ಮತ್ತು ಬಿಕರಿ ಪಟ್ಟಿಯ ಮೌಲ್ಯವನ್ನು ಕಂಡುಹಿಡಿಯಿರಿ. ಆ ವ್ಯಾಪಾರಿಯು ವೆಚ್ಚಗಳಾದ ರೂ. 25,000 ಮತ್ತು ಲಾಭರೂ. 70,000 ಸೇರಿ ಒಟ್ಟುರೂ. 2,00,000 ರೂ. ಸರಕುಗಳನ್ನು ಖರೀದಿ ಮಾಡಿ ಮಾರಾಟ ಮಾಡಿದ್ದಾರೆ. ಮಾರಾಟ ಮತ್ತು ಖರೀದಿಯ (VAT) ದರವು 12.5% ಇರುತ್ತದೆ.



ಕನ್ನಡ ಆವೃತ್ತಿ

- ಸೂಚನೆಗಳು: 1) ಅಂತರಿಕ ಆಯ್ಕೆಗೆ ಒಳಪಟ್ಟಂತೆ ಎಲ್ಲಾ ವಿಭಾಗಗಳನ್ನು ಉತ್ತರಿಸಿ.
 2) ವಿಭಾಗ 'ಬಿ' ಕಡ್ಡಾಯವಾಗಿರುತ್ತದೆ.
 3) ಸ್ಪಷ್ಟತೆ ಮತ್ತು ಅಚ್ಚುಕಟ್ಟುತನಕ್ಕೆ ಪ್ರಶಸ್ತಿ ನೀಡಲಾಗುವುದು.

ವಿಭಾಗ - ಅ

1. ಈ ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿ: (2×10=20)
- ಅಪರೋಕ್ಷ ತೆರಿಗೆಯ ವ್ಯಾಪ್ತಿ ಕೊಡಿ.
 - ಅಪರೋಕ್ಷ ತೆರಿಗೆಯ ಯಾವುದೇ 2 ಉದ್ದೇಶಗಳನ್ನು ನಮೂದಿಸಿ.
 - ಪ್ರಕಟಿತ ಸರಕುಗಳ ವ್ಯಾಪ್ತಿ ನೀಡಿ.
 - ಮೌಲ್ಯ ವರ್ಧಿತ ತೆರಿಗೆ (VAT) ಯ ವ್ಯಾಪ್ತಿ ನೀಡಿ.
 - ಮೌಲ್ಯ ವರ್ಧಿತ ತೆರಿಗೆ (VAT)ಯ ನಾಲ್ಕು ಉದ್ದೇಶಗಳನ್ನು ತಿಳಿಸಿ.
 - ಆಮದು ರಫ್ತು ತೆರಿಗೆ (Customs duty) ಎಂದರೇನು?
 - ಸೆನ್‌ವಾಟ್ ಕ್ರೆಡಿಟ್ (Cenvat credit) ಎಂದರೇನು?
 - ಈ ಕೆಳಗಿನ ಪದಗಳನ್ನು ವಿಸ್ತರಿಸಿ:
 - ಸಿಬಿಇಸಿ
 - ಎನ್‌ಸಿಸಿಡಿ
 - ಅಂತರರಾಜ್ಯ ಮಾರಾಟವೆಂದರೇನು?
 - ಗರಿಷ್ಠ ಚಿಲ್ಲರೆ ಮಾರಾಟ ಬೆಲೆ ವಿಧಾನವೆಂದರೇನು?
 - ಸೇವೆಗಳ ನಾಲ್ಕು ಉದಾಹರಣೆಗಳನ್ನು ನೀಡಿ.
 - ಅಬಕಾರಿ ತೆರಿಗೆಗೆ ಒಳಪಡುವ ವಸ್ತುಗಳಾವುವು?

ವಿಭಾಗ - ಬಿ

- ಬೇಕಾದ ಮೂರಕ್ಕೆ ಉತ್ತರಿಸಿ: (5×3=15)
- ಪರೋಕ್ಷ ಹಾಗೂ ಅಪರೋಕ್ಷ ತೆರಿಗೆಗಳ ನಡುವಿನ ವ್ಯತ್ಯಾಸಗಳನ್ನು ತಿಳಿಸಿ.
 - ಕೇಂದ್ರೀಯ ಅಬಕಾರಿ ಅಧಿಕಾರಿ ಯಾರು? ಅವರ ಅಧಿಕಾರಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
 - ಸೇವೆಯ ವ್ಯಾಪ್ತಿ ನೀಡಿ. ಭಾರತದಲ್ಲಿ ಸೇವೆಗಳನ್ನು ತೆರಿಗೆ ವ್ಯಾಪ್ತಿ ಒಳಪಡಿಸುವ ಅವಶ್ಯಕತೆಗಳನ್ನು ತಿಳಿಸಿ.
 - ಒಂದು ಯಂತ್ರೋಪಕರಣವನ್ನು ಯುನೈಟೆಡ್ ಕಿಂಗ್‌ಡಂ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ. ಅದರ ಕರಾಕರಣೆಯ ಮೌಲ್ಯವನ್ನು ಕಂಡುಹಿಡಿಯಿರಿ.
 FOB ಮೌಲ್ಯ \$ 5,000
 ಸಾಗಾಣಿಕೆ ವೆಚ್ಚ ಕೊಟ್ಟಿದ್ದು \$ 500
 ಏಮೆ ಮಾಹಿತಿ ನೀಡಲಾಗಿಲ್ಲ
 ಆಯಾತದಾರನ ಕಾರ್ಖಾನೆಯಲ್ಲಿ ಜೋಡಿಸಿದ ವೆಚ್ಚ ರೂ. 12,000.
 ವಿವಿಧ ದರಗಳು RBI : ರೂ. 70, ಭಾರತ ಸರ್ಕಾರದ ದರ ರೂ. 60, ಹಾಗೂ CBCE ರೂ. 71 ಡಾಲರುಗಳಲ್ಲಿ (ಪ್ರತಿ).
 - ಒಬ್ಬ ವ್ಯಾಪಾರಿಯು ವ್ಯಾಟ್ ಅಡಿಯಲ್ಲಿ ತೆರಿಗೆ ನೀಡುವ ಮತ್ತು ಬಿಕರಿ ಪಟ್ಟಿಯ ಮೌಲ್ಯವನ್ನು ಕಂಡುಹಿಡಿಯಿರಿ. ಆ ವ್ಯಾಪಾರಿಯು ವೆಚ್ಚಗಳಾದ ರೂ. 25,000 ಮತ್ತು ಲಾಭ ರೂ. 70,000 ಸೇರಿ ಒಟ್ಟು ರೂ. 2,00,000 ರೂ. ಸರಕುಗಳನ್ನು ಖರೀದಿ ಮಾಡಿ ಮಾರಾಟ ಮಾಡಿದ್ದಾರೆ. ಮಾರಾಟ ಮತ್ತು ಖರೀದಿಯ (VAT) ದರವು 12.5% ಇರುತ್ತದೆ.



(15×2=30)

ಬೇಕಾದ ಎರಡಕ್ಕೆ ಉತ್ತರಿಸಿ:

7. ಕೇಂದ್ರ ಅಬಕಾರಿ ತೆರಿಗೆ ಎಂದರೇನು ? ಕರಾಕರಣೆ ಮೌಲ್ಯ ನಿರ್ಧರಿಸುವಾಗ ಆ ವೆಚ್ಚದಲ್ಲಿ ಸೇರಿಸಲ್ಪಡುವ ಹಾಗೂ ಸೇರಿಸಲ್ಪಡಲಾಗದ ವಿಷಯಗಳನ್ನು ಪಟ್ಟಿಮಾಡಿ ವಿವರಿಸಿ.
8. ಸೇವೆಗಳ ವ್ಯಾಪ್ತಿ ನೀಡಿ. ಸೇವಾ ತೆರಿಗೆಯ ಮುಖ್ಯ ಲಕ್ಷಣಗಳನ್ನು ಚರ್ಚಿಸಿ.
9. ಭವಾನಿ ಮತ್ತು ಕಂಪನಿ ಇವರು ಅಮೇರಿಕಾದಿಂದ ಸರಕುಗಳನ್ನು ಆಮದು ಮಾಡಿಕೊಂಡಿರುತ್ತಾರೆ. ಅದರ ಮೌಲ್ಯ 25,00,000/- ರೂ. ಇರುತ್ತದೆ.
ಮೂಲ ಆಮದು ರಫ್ತು ತೆರಿಗೆ 25%
ಅದರ ಟ್ಯಾರಿಫ್ ದರ 20% ಇರುತ್ತದೆ
ಸಿವಿಡಿ (CVD) ದರ 12% ಇರುತ್ತದೆ
ವಿಶೇಷ ಸಿವಿಡಿ (CVD) ದರ 4% ಆದರೆ ಟ್ಯಾರಿಫ್ ದರ 2% ಇರುತ್ತದೆ. ಭವಾನಿ ಇವರು ನೀಡಲಾಗುವ ಆಮದು ರಫ್ತು ತೆರಿಗೆಯನ್ನು ಕಂಡುಹಿಡಿಯಿರಿ.
10. ಶ್ರೀ ದೀಪಿಣಿ ಇವರು ಕರ್ನಾಟಕ ರಾಜ್ಯದಲ್ಲಿ ಯಂತ್ರೋಪಕರಣ ತಯಾರಿಕೆಯ ಪ್ರಥಮ ವ್ಯಾಪಾರಿಯಾಗಿರುತ್ತಾರೆ. ಅವರು ಈ ಕೆಳಗಿನಂತೆ ಮಾಹಿತಿಯನ್ನು ನೀಡಿರುತ್ತಾರೆ.

ಒಟ್ಟು ಅಂತರರಾಜ್ಯ ಮಾರಾಟ 2017-18ರ ಅವಧಿಯಲ್ಲಿ ರೂ. 52,50,000 (CST ಪ್ರತ್ಯೇಕ ತೋರಿಸಿಲ್ಲ)

ಈ ಕೆಳಗಿನವುಗಳು ಮೇಲಿನ ಮಾರಾಟದಲ್ಲಿ ಒಳಗೊಂಡಿದೆ.

- * ಅಬಕಾರಿ ತೆರಿಗೆ ರೂ. 1,25,000
- * ಸಾಗಾಣಿಕೆ ವೆಚ್ಚ (ಇದರಲ್ಲಿ ರೂ. 50,000/- ಬಕರಿ ಪಟ್ಟಿಯಲ್ಲಿ ಪ್ರತ್ಯೇಕ ತೋರಿಸಿಲ್ಲ) ರೂ. 2,50,000
- * ವಿಮಾ ಶುಲ್ಕ (ಸರಕುಗಳ ಪೂರೈಕೆ ಮುಂಚೆ ಖರ್ಚು ಮಾಡಲಾಗಿದೆ) ರೂ. 42,000
- * ಜೋಡಣೆ ಮತ್ತು ಸ್ಥಾಪನೆ ವೆಚ್ಚ (ಪ್ರತ್ಯೇಕ ತೋರಿಸಲಾಗಿದೆ) ರೂ. 65,000
- * ಉತ್ಪಾದಕರಿಂದ ಮಾರಾಟದ ಮೇಲೆ ಪ್ರೋತ್ಸಾಹ ಧನ ಸ್ವೀಕರಿಸಿದ್ದು ರೂ. 40,000
- * 6 ತಿಂಗಳೊಳಗಾಗಿ ಮರಳಿಸುವ ಸರಕುಗಳು ರೂ. 20,000
- * ಡಿಜೈನ್ ಶುಲ್ಕ ರೂ. 30,000

ಮಾರಾಟ ಮತ್ತು ಕೇಂದ್ರ ಮಾರಾಟ ತೆರಿಗೆ ಕೊಡಬೇಕಾದುದನ್ನು ನಿರ್ಧರಿಸಿ. ಎಲ್ಲ ವ್ಯವಹಾರಗಳು 'C' ಫಾರ್ಮ್ ವ್ಯಾಪ್ತಿಯಲ್ಲಿ ಒರುತ್ತವೆ.

ವಿಭಾಗ - ಡ

(ಕಡ್ಡಾಯವಾಗಿರುತ್ತದೆ)

(15×1=15)

11. ಪ್ರಕರಣ ವಿಶ್ಲೇಷಣೆ:

ಜೈನ್ ಕಂಪನಿ ಲಿ. ಖಾನಾಪೂರ, ಇವರು ಕಚೇರಿಯ ಖೀಲೋಪಕರಣಗಳ ನೋಂದಾಯಿತ ಅಧಿಕೃತ ವರ್ತಕರಾಗಿದ್ದು, ಅವರಿಗೆ ಈ ಕೆಳಗೆ ಒದಗಿಸಿದ ವಿವರಗಳ ಆಧಾರದ ಮೇಲೆ ವ್ಯಾಟ್ (VAT) ಹೊಣೆಗಾರಿಕೆಯನ್ನು ಲೆಕ್ಕ ಹಾಕಿ. (ಮೌಲ್ಯ ವರ್ಧಿತ ತೆರಿಗೆ ದರ 12.5%).

ಸಲಕರಣೆಗಳ ವೆಚ್ಚ ರೂ. 6,00,000 (12.5%).

ವ್ಯಾಟ್ ತೆರಿಗೆ ಸೇರಿ ರೂ. 1,50,000/- ಕೂಲಿ ಮತ್ತು ರೂ. 2,00,000 ಅಪರೋಕ್ಷ ವೆಚ್ಚ

- 1) ಧನಾತ್ಮಕ ಪದ್ಧತಿ (Addition method) ಊಹಿಸಿದ ಲಾಭಾಂಶ ರೂ. 1,50,000/-
- 2) ಋಣಾತ್ಮಕ ವಿಧಾನ (Substraction method) ಊಹಿಸಿದ ಮಾರಾಟದ ಮೌಲ್ಯ ರೂ. 1,20,000 ಅದರಲ್ಲಿ ವ್ಯಾಟ್ 12.5% ಸೇರಿ
- 3) ದರ ಪಟ್ಟಿ ವಿಧಾನ (Invoice method) ಊಹಿಸಿದ ಲಾಭ ರೂ. 1,50,000/-

ಈ ಮೇಲಿನವುಗಳ ಪದ್ಧತಿಯಲ್ಲಿ ಮೌಲ್ಯವರ್ಧಿತ ತೆರಿಗೆಯನ್ನು (VAT) ಕಂಡುಹಿಡಿಯಿರಿ. ಮತ್ತು ಯಾವ ಪದ್ಧತಿ ಸೂಕ್ತವಾಗಿದೆ ಮತ್ತು ಏಕೆ ? ಎನ್ನುವುದನ್ನು ವಿವರಿಸಿ.



23522/E 220

Reg. No.

--	--	--	--	--	--	--	--

V Semester B.Com. 2 Degree Examination, Nov./Dec. 2018

Paper – I : INCOME TAX – I

(Repeaters)

Time : 3 Hours

Max. Marks : 80

Instructions : 1) Answer all the questions with strict observation of inner choice in each Section.

2) Question No. 11 under Section – D is compulsory.

3) Use of calculator is allowed.

SECTION – A

1. Answer **any ten** of the following :

(10×2=20)

- a) What is gross total income ?
- b) Who is not-ordinarily resident ?
- c) Who is a specified assessee ?
- d) What is adjusted gross total income ?
- e) State the provisions of section 80 U.
- f) What is agricultural income ? Give two examples.
- g) What do you mean by perquisite ? Give two examples.
- h) What are the provisions of entertainment allowance ?
- i) How do you determine the annual value of self-occupied property ?
- j) State any four items of savings or investments which qualify for deduction u/s 80C.
- k) How do you treat the municipal taxes ?
- l) Give the rules of calculating exempted house rent allowance.

P.T.O.



SECTION – B

Answer **any three** of the following :

(3×5=15)

2. Mr. Anand who left India for the first time to Japan on 1-6-2014 to live with his eldest son. He came back to India on 1-7-2016 and left to England on 1-7-2017 to live with his daughter. He returned to India on 1-4-2018.

Determine his residential for the A. Y. 2018-19.

3. Mr. Sundar received Rs. 3,00,000 as gratuity on his retirement on 30-9-2017. He was working in a private firm. At the time of retirement he was getting per month Rs. 10,000 as basic salary and Rs. 5,000 as dearness allowance (75% of it forms part of salary for service benefits). He has served for 25 years and 8 months. He is not covered by Payment of Gratuity Act, 1972.

Compute the exempted and taxable gratuity for the Assessment Year 2018-19.

4. Mr. Venkatesh paid the following donations during the previous year ended 31-3-2018.

	Rs.
a) The Indira Gandhi Memorial Trust	10,000
b) The Rajiv Gandhi Foundation	10,000
c) Zilla Saksharata Samiti (duly constituted)	5,000
d) Municipality approved for family planning	10,000
e) Corporation of notified minority community	25,000

Shri Venkatesh's gross total income for the previous year was Rs. 2,00,000 which includes Rs. 20,000 being a share of income from an association of persons which has paid tax on its total income.

Determine the deduction allowable to him U/s 80 G.

5. From the following information compute the deduction allowable under Section 80C of the Income Tax Act.

	Rs.
a) Contribution to public provident	20,000
b) Subscription to National Savings Certificates (viii issue)	10,000

c) Life insurance premium on his own life (sum assured Rs. 80,000)	20,000
d) Contribution to unrecognised provident fund	12,000
e) Contribution to statutory provident fund	8,000
f) Accrued interest on NSC (viii issue)	10,000
g) Life insurance premium (on mother's life)	10,000
h) Investment in infrastructure bonds	20,000

6. Mr. Ravi retired from service in a private company. His pension is Rs. 1,200 p.m. During the year 2017-18 he got his $\frac{2}{3}$ pension commuted and received Rs. 60,000.

Compute the exempted and the taxable amount of commuted pension for the Assessment Year 2018-2019 if;

a) He received gratuity and b) he did not receive gratuity.

SECTION – C

Answer any two of the following :

(2×15=30)

7. Compute the gross total income for 2018-19 A. Y. of Mr. Prakash from the following particulars, if he is

a) Resident

b) Not ordinarily resident

c) Non-resident.

i) Profit from business in Dharwad Rs. 60,000.

ii) Rent from house property in Pakistan but received in India Rs. 1,00,000.

iii) Income from agriculture in U.S.A. Rs. 20,000 received there and spent Rs. 5,000 for children's education studying in USA.

iv) Profit from business established in Japan but, controlled from India Rs. 60,000 of which Rs. 40,000 remitted to India.

v) Past untaxed foreign income remitted to India in the Previous Year Rs. 80,000.



- vi) Salary received in India for the services rendered in England Rs. 60,000.
 - vii) Interest on investment in England Rs. 40,000 earned and received there.
 - viii) Interest on post Office Savings Bank A/c Rs. 2,000.
 - ix) Profit from business in Australia (but not controlled from India) Rs. 40,000.
 - x) Agriculture income earned in Germany Rs. 50,000.
 - xi) Income on U.T.I. Rs. 30,000.
 - xii) Rent from house property let out in France for Rs. 80,000 half of which credited to his account in Hubli.
8. Mrs. Radha Furnishes the following details of her salary for the financial year 2017-18 :
- a) Basic salary per month Rs. 7,000
 - b) Dearness allowance per month Rs. 2,500
 - c) Entertainment allowance per month Rs. 1,000
 - d) City compensatory allowance p.m. Rs. 500
 - e) Medical allowance for the year Rs. 3,000
 - f) Employer's and her contribution to unrecognised provident fund p.m. Rs. 1,000.
 - g) Interest on the accumulated balance of the above fund @ 13% p.a. Rs. 5,200.
 - h) She has been provided by the employer a car of 2,000 CC along with a driver for both official and private purposes, the expenses on running and maintenance for private use are fully met by the assessee.
 - i) She is also provided with an unfurnished house for which her employer charges Rs. 500 per month. The house is situated in a city having population of more than 25 lakhs. The above house is owned by the employer.
 - j) The employer also provided with a sweeper at Rs. 200 p.m. and a watchman at Rs. 300 p.m.
 - k) The profession tax paid by employee during the year was Rs. 3,750.
- Compute her income from salary for the Assessment Year 2018-19.

9. From the following particulars of house properties of Mr. Patil, compute his income from house property for the A.Y. 2018-19;

Particulars	House – I	House – II
	Let out	Let out
Municipal value	40,000	20,000
Fair rent	30,000	22,000
Actual rent received	42,000	24,000
Standard rent	36,000	25,000
Municipal taxes paid (10% of municipal value)	4,000	2,000
Repairs	2,000	3,000
Fire insurance premium	500	600
Interest on loan for construction	500	500

Municipal taxes in respect of house II has been paid by the tenant.

10. Mr. Abhishek has paid the following donations during the previous year ended 31-3-2018.

	Rs.
a) The National Children's Fund	2,00,000
b) The P.M.'s National Relief Fund	1,00,000
c) A medical college	4,00,000
d) An approved charitable institution	2,00,000
e) Repairs and renovation of notified temple	50,000
f) Aid to poor students	20,000
g) Books donated to an approved college	30,000
h) Municipality approved for family planning	1,00,000
i) C.M.'s Relief Fund	1,00,000

Abhishek's gross total income amounted to Rs. 62,00,000 which includes the long-term capital gain of Rs. 2,00,000.

Calculate the deduction allowable to him U/s 80 G for the A.Y. 2018-19.

SECTION - D

Compulsory (case study) :**(1×15=15)**

11. The following particulars relate to Mr. Prakash for the Previous Year 2017-18 :

- i) Basic salary Rs. 40,000 p.m.
- ii) D.A. entering into retirement benefits Rs. 20,000 p.m.
- iii) H.R.A. Rs. 10,000 p.m.
- iv) C.C.A. Rs. 400 p.m.
- v) Medical allowance Rs. 600 p.m.
- vi) Entertainment allowance Rs. 800 p.m.

He retired on 30th June 2017 after sensing for 25 years and 7 months. He received full pension of Rs. 20,000 up to 31st December 2017 and thereafter he commuted 50% of his pension and received Rs. 3,00,000. He also received a gratuity of Rs. 8,00,000 in December 2017.

Assume that he is a non-govt. employee covered under payment of Gratuity Act - 1972 and he is living in his own house.

Compute the taxable salary of Mr. Prakash for the A. Y. 2018-19.

ಕನ್ನಡ ಆವೃತ್ತಿ

- ಸೂಚನೆಗಳು :**
- 1) ಆಂತರಿಕ ಆಯ್ಕೆ ಅನ್ವಯ ಎಲ್ಲಾ ವಿಭಾಗಗಳಿಗೆ ಉತ್ತರಿಸಿರಿ.
 - 2) ವಿಭಾಗ - ಡ ದಲ್ಲಿ ಪ್ರಶ್ನೆ II ನ್ನು ಕಡ್ಡಾಯವಾಗಿ ಉತ್ತರಿಸಿರಿ.
 - 3) ಗಣಕಯಂತ್ರದ ಉಪಯೋಗಕ್ಕೆ ಅನುಮತಿ ಇದೆ.

ವಿಭಾಗ - ಆ

1. ಕೆಳಗಿನವುಗಳಲ್ಲಿ ಬೇಕಾದ ಹತ್ತಕ್ಕೆ ಉತ್ತರಿಸಿರಿ :

(2×10=20)

- a) ಕೆಚ್ಚಾ ಒಟ್ಟು ಆದಾಯವೆಂದರೇನು ?
- b) ಅಸಾಮಾನ್ಯ ನಿವಾಸಿ ಅಲ್ಲದವ ಎಂದರೆ ಯಾರು ?
- c) ನಿಗದಿಪಡಿಸಿದ ಕರದಾತ ಎಂದರೆ ಯಾರು ?
- d) ಹೊಂದಾಯಿಸಲ್ಪಟ್ಟ ಒಟ್ಟು ಕೆಚ್ಚಾ ಆದಾಯವೆಂದರೇನು ?

Reg. No.

--	--	--	--	--	--	--	--

V Semester B.Com.3 Degree Examination, November/December 2018
INCOME TAX – I (Compulsory)
(Regular)

Time : 3 Hours

Max. Marks : 80

Instructions : 1) Answer all the questions with strict observations of inner choice in each Section.

2) Use of calculator is allowed.

1) ಆಂತರಿಕ ಆಯ್ಕೆ ಅನ್ವಯ ಎಲ್ಲಾ ವಿಭಾಗಗಳಿಗೆ ಉತ್ತರಿಸಿರಿ.

2) ಕ್ಯಾಲ್ಕುಲೇಟರ್ ಉಪಯೋಗಕ್ಕೆ ಅನುಮತಿಯಿದೆ.

SECTION – A

1. Answer any ten of the following :

(10×2=20)

- How do you treat municipal tax ?
 - When it is paid by the landlord ?
 - When it is paid by the tenant ?
- What are perquisites ?
- Define agriculture income.
- What is profession ?
- What are the deductions allowable U/S 16 ?
- When income tax was first time introduced in India ?
- What are the provisions U/S 13 (A) ?
- What is standard rent ?
 - State the provisions U/S 24 of the IT Act 1961.
- Define the term business.
- Define the term person.
 - State the basic condition to be fulfilled by an ordinarily resident assessee.

SECTION – B

Answer any three of the following :

(3×5=15)

2. Compute exempted and taxable HRA of the following assessee for the previous year ending 31-3-2018 :

Particulars	'B' of Belagavi	'D' of Delhi
	₹	₹
Salary for the year	3,00,000	5,00,000
HRA received during the year	27,000	75,000
Actual rent paid	30,000	96,000

P.T.O.



3. Miss Bharati is the owner of a house property. From the following particulars compute its gross annual value :

	₹
Fair rental value	45,000
Municipal value	40,000
Standard rent	42,000
Actual rent	36,000
Unrealised rent	3,000

4. Mr. Vijaya Kumar, who was born and brought up in India, went to USA for higher education on 10-3-2016 and came back to India on 1-1-2018 early in the morning. Find out his residential status for the assessment year 2018 – 19.
5. Shri Akash retired on 31-3-2018 after serving in a company for 32 years. He received ₹ 78,000 as gratuity. His average monthly salary in the immediately preceding 10 months was ₹ 2,800. Compute his exempted and taxable gratuity for the assessment year 2018 – 2019.
6. Mr. Mahantesh is an employee of Karnataka Traders Bijapur. He furnishes the following information of his salary for the previous year ending 31-3-2018 :
- Salary ₹ 15,000 p.m.
 - Bonus equal to 2 month's salary.
 - Tour allowance ₹ 1,000 p.m. (for office duties).
 - Commission equal to 4 month's salary.
 - Entertainment allowance ₹ 1,000 p.m.
 - Education allowance of his two children ₹ 100 p.m. each child.
- Compute his Gross Salary Income for the assessment year 2018 – 19.

SECTION – C

Answer any two of the following :

(2×15=30)

7. From the following Receipts and Payments Account of Dr. Ravi and additional information compute his Gross Total Income for the A.Y. 2018 – 2019.

Receipts	₹	Payments	₹
Cash on hand	2,000	Dispensary exps.	22,000
Consultation fees	1,30,000	Periodicals (Medical)	800
Visiting fees	20,000	Life Insurance premium	12,000
X-ray fees	50,000	Staff salaries	60,000
Share of income from HUF	8,000	Domestic expenses	55,200
Loan from bank for purchase of surgical equipments	65,000	Donations	20,000
Rent from house property	24,000	Deposits in bank	60,000
		Car expenses	6,000
		Cost of Surgical Equipments	60,000
		Cash on hand	3,000
	2,99,000		2,99,000

Additional information :

- 1) Depreciation allowable as per rules ₹ 5,000.
 - 2) Donations are paid to political party.
8. From the following P & L A/c of a merchant for the year ending 31-3-2018 and the given additional information compute his income from business for the assessment year 2018 – 2019 :

	₹		₹
To Salaries	26,000	By Gross profit	75,000
To Interest on capital	3,000	By profit on sale of car	20,000
To General expenses	7,000	By Recovery of bad debts	5,000
To Bad debts	1,000	By Interest on Govt. securities	3,500
To Advertisement	3,700	By Dividends	4,000
To Insurance Premium (Fire)	1,000	By Gifts on birthday	8,700
To Depreciation	5,500		
To Reserve for bad debts	2,000		
To Income tax	7,000		
To Donations	2,000		
To Car expenses	2,500		
To Net profit	55,500		
	1,16,200		1,16,200

Additional Information :

- 1) Salaries include ₹ 12,000 being salary to proprietor.
 - 2) General expenses include ₹ 2,500 compensation paid to an accountant who had to be removed from service in the interest of the business.
 - 3) Depreciation allowable as per IT Rules ₹ 4,000.
 - 4) Of the recovery of bad debts the assessing officer had disallowed ₹ 3,000 in the earlier years.
 - 5) Car expenses include ₹ 1,000 spent for personal work.
9. Shri Channabasappa of Nippani is the owner of two houses. The following are the particulars relating to the houses :

Particulars	I House	II House
a) Municipal value	12,000	10,000
b) Rent per month	1,200	1,000
c) Municipal taxes paid at 10% of municipal value of both houses		
d) Repairs	2,500	2,000
e) Land revenue	200	250
f) Collection charges	800	500
g) Interest on loan for rennovation of houses	1,200	1,000

Compute his income from house property for the assessment year 2018 – 2019.



10. The following are the particulars of salary of Mr. Girish, a sales manager of Mumbai for the previous year 2017 – 2018.

- 1) Basic salary for the year ₹ 72,000.
- 2) Dearness allowance for the year ₹ 48,000 (not eligible for retirement benefit)
- 3) His own contribution to recognised provident fund ₹ 7,200.
- 4) Company's contribution to the said fund ₹ 9,840.
- 5) Bonus at 20% of basic salary ₹ 14,400.
- 6) He was also provided with a rent-free house for which the employer paid a rent of ₹ 5,000 per month. He was allowed to use furniture costing ₹ 76,200.
- 7) He was provided with a small car for which the company pays all the running and maintenance expenses including drivers salary. The car is being used for both the office and private purposes.
- 8) Life insurance premium of ₹ 9,760 on his life policy was paid by the employer.
- 9) The company paid for his two children education allowance of ₹ 350 per month per child.
- 10) Cost of private tour paid by the employer ₹ 10,000.

Compute his income from salary for the assessment year 2018 - 2019.

SECTION - D

Compulsory (case study) :

(1×15=15)

11. Smt. Ashwini is an employee who gives you the following information of her salary for the previous year 2017 – 2018 :

- a) Basic salary ₹ 40,000 per month.
- b) Dearness allowance ₹ 2,000 per month and 50% of it enters into retirement benefits.
- c) City compensatory allowance ₹ 500 per month.
- d) House rent allowance ₹ 5,000 per month.
- e) Commission (1% on turnover achieved by her) ₹ 8,000.

Compute her taxable house rent allowance from the information given above for each of the situation given below :

Situations :

- i) Living in her own house.
- ii) Living in a rented house at Belagavi by paying ₹ 5,000 per month rent.
- iii) Living in a rented house in Chennai by paying ₹ 10,000 per month rent.